

Date: September 02, 2022

To, BSE Limited,P.J. Tower, Dalal Street,
Mumbai – 400 001.

Scrip Code: 532820

<u>Subject: Intimation of Newspaper Advertisement of the 25th Annual General Meeting of the Shareholders of the Company to be held on September 26, 2022 through Video Conference (VC) / Other Audio-Visual Means (OAVM)</u>

Dear Sir/Madam,

Pursuant to Regulation 30 and 47 of the SEBI (Listing Obligations and Disclosure Requirements) Regulations, 2015, please find enclosed copies of the newspaper advertisement published today i.e. September 02, 2022 regarding the Notice to the shareholders of the Company in respect of information regarding 25th Annual General Meeting scheduled to be held on Monday, September 26, 2022 through Video Conference (VC)/Other Audio-Visual Means (OAVM) in Financial Express newspaper (English paper) and Vartha Bharati (Regional) including E-edition, in compliance with the General Circulars issued by the Ministry of Corporate Affairs for conducting Annual General Meeting through Video Conference (VC) / Other Audio-Visual Means (OAVM).

Kindly acknowledge the receipt of the same.

FOR E-LAND APPAREL LIMITED

JAEHO SONG
Managing Director
DIN: 07830731

Encl: As above

अमृत महोत्सव

CONSOLIDATED FINVEST & HOLDINGS LIMITED CIN: L33200UP1993PLC015474

Registered Office: 19⁷¹ K.M., Hapur-Bulandshahr Road, P.O. Gulaothi, Dist. Bulandshahr -203408 Head Office: Plot No. 12, Sector B-1, Local Shopping Complex, Vasant Kuni, New Delhi-110 070 Tel: 011-40322100, Email: cs_cfhl@jindalgroup.com, website: www.consofinvest.com

Public Notice of the 36"Annual General Meeting

This is to inform that In view of the social distancing is a norm to be followed, the 36"Annual General Meeting ("AGM") of Consolidated Finvest & Holdings Limited ("the Company") will be held through video conferencing (VC)/ other audio visual means (OAVM) mode to transact the business as set out in the Notice of AGM which will be sent in due course of time in compliance with the applicable provisions of the Companies Act, 2013 and the rules made thereunder. In view of General Circular No. 2/2022 dated May 5, 2022 read together with circular dated January 13, 2021; May 5, 2020, April 8, 2020 and April 13, 2020 and all other relevant circulars issued from time to time (collectively referred to as 'MCA Circulars') permitted the holding of the Annual General Meeting ('AGM') through Video Conferencing ("VC") facility or other audio visual means('OAVM'), without the physical presence of the Members at a common venue. Similar relaxation has also been provided by the Securities and Exchange Board of India vide its circular no. SEBI/HQ/CFD/ CMD2/CIRP/P/2022/62 dated 13 May 2022 ("SEBI Circulars").

Members may further note that in pursuance of above stated circulars and in furtherance of Go-Green initiative of the government, the Notice of the AGM and Annual Report for the financial year 2020-21, will be sent through electronic mode only to those members whose email addresses are registered with the Company / Registrar &Transfer Agent/ Depository Participant. The members attending the meeting through VC or OAVM shall be counted for the purpose of quorum under section 103 of the Act. The Company is also providing e-voting and remote e-voting facility to all members, similar to earlier practices.

The e-copy of the notice of the AGM along with the Annual Report for the FY 2021-22 of the Company will be available on the website of the Company at www.consofinvest.com and also be available on the website of the National Stock Exchange of India Limited (NSE) at www.nseindia.com and, in due course of time.

The Members can attend and participate in the AGM through VC/OAVM only, detailed instructions for joining the AGM will be provided in the Notice of AGM.

In case the email address is not registered with the Company / Registrar & Transfer Agents/

Depository Participant, please follow the process of registering the same as mentioned below: Physical Send a request to Registrar and Transfer Agents of the Company, Linkintime India

Holding Private Limited at delhi@linkintime.co.in giving details of Folio number. Name of the shareholder, scanned copy of the share certificate (Front and Back), PAN (Self attested scanned copy of PAN Card), AADHAR (Self attested scanned copy of Aadhar Card) for registering email address.

Please send your bank detail with original cancelled cheque to our RTA (i.e. Linkintime India Private Limited, Noble Heights, 1" Floor, Plot No. NH 2, LSC, C-1 Block, Near Savitri Market, Janakpuri, New Delhi-110058 alongwith letter mentioning folio no. if not registered already.)

Please contact your Depositary Participant (DP) and register your email address as Holding per the process advised by DP.

Please also update your bank detail with your DP for dividend payment if declared by company. Members may also note that if your e-mail id is registered with the Company/Registrar & Transfer Agent/ Depository Participant, the login credentials for remote e-voting / e-voting during the AGM will be sent on the registered e-mail address along with the notice of AGM. Members may note that the detailed procedure for remote e-voting / e-voting during the AGM is also mentioned in the notice of AGM.

The above information is being issued for the information and benefit of all the members of the Company and is in compliance with the MCA Circular(s) and the SEBI Circular.

For Consolidated Finvest & Holdings Limited

Anil Kaushal Place: New Delhi (Company Secretary) Date: 1" September 2022

E-Land Apparel Limited

APPAREL

CIN: L17110KA1997PLC120558

Regd. Office: 16/2B, Sri Vinayaka Indl Estate, Singasandra Near Dakshin Honda Showroom Hosur Road, Bangalore 560068, Karnataka, India. | Ph:080-42548800 E-mail: investor@elandapparel.com | Website: www.elandapparel.com

INTIMATION REGARDING 25TH ANNUAL GENERAL MEETING TO BE HELD

THROUGH VIDEO CONFERENCING (VC)/OTHER AUDIO VISUAL MEANS (OAVM) In the view of ongoing COVID-19 pandemic, the Ministry of Corporate Affairs (MCA), vide its Circular No. 20/2020 dated May 05, 2020 read with General Circular No. 14/2020 and 17/2020 dated April 08, 2020 and General Circular No. 02/2021 dated January 13, 2021, Circular No. 20/2021 dated December 12, 2021, Circular No. 21/2021 dated December 14, 2021, Circular No. 02/2022 and 03/2022 dated May 05, 2022 and other applicable circulars issued by the Securities and Exchange Board of India (SEBI), has allowed the Companies to conduct the AGM through VC or OAVM during the Calendar Year 2022. In accordance with, the said circulars of MCA, SEBI and applicable provisions of the Companies Act, 2013 (the Act) and SEBI (Listing Obligations and Disclosure Requirements) Regulations, 2015 (SEBI LODR Regulations), the 25th Annual General Meeting ("AGM") of the members of E-land Apparel Limited will be held on Monday, September 26, 2022 at 03:00 P.M. (L.S.T.) through VC/ OAVM without any physical presence of members. The process of participation in the AGM will be provided the Notice of AGM.

In compliance of the above circulars, the Company shall send electronic copies of Annual Report along with the Notice of AGM to those shareholders whose email IDs are registered with the Company/Depository Participant. The Notice of AGM along with Annual Report for the financial year 2021-22, will be available on the website of the Company at www.elandapparel.com, on the website of Stock Exchanges i.e. BSE Limited at www.bseindia.com and on the website of National Securities Depository Limited ("NSDL") at www.evoting.nsdl.com.

Manner of registering/updating Email addresses:

For Physical Shareholders:

Send scanned copy of the following documents by email to their respective Depository Participant or the Registrar and Transfer Agent (RTA) at investor@bigshareonline.com or the Company at investor@elandapparel.com

- a. A signed request letter mentioning your name, folio number and complete address, mobile number and email address to be registered;

b. Self-attested scanned copy of the Pan Card; and

c. Self-attested scanned of any document (such as Aadhar card, Driving License, Election Identity Card, Passport) in support of the address of the Members as registered with the

Along with the above details, for registering the Bank Account details: · Name and Branch of the Bank;

- · Bank Account Type:
- . Bank Account Number; · MICR Code:
- · IFSC Code and . Scan copy of the cancelled cheque bearing all the above details for authentication.
- For Electronic Shareholders: Members holding shares in dematerialised mode, are requested to register their email

addresses and mobile numbers with their relevant depositories through their depository

Date: September 02, 2022

Place: Bengalaru

Manner of casting through E-Voting: The remote e-voting as well as e-voting in the AGM on the proposals contained in the Notice of the AGM will be conducted on the e-voting system to be provided by the company. The details of the e-voting will be specified in the Notice of AGM. The members who are holding shares in physical form or who have not registered their email ID can access the of e-voting system and

vote on the e-voting system as per the procedure which will be mentioned in the AGM Notice.

FOR E-LAND APPAREL LIMITED JAEHO SONG Managing Director DIN: 07830731

SALE NOTICE

SACOS INDIGO PRIVATE LIMITED (IN LIQUIDATION)

LIQUIDATOR: MR. SANTANU T RAY

Liquidator's address: 144, 14 th Floor, Mittal Court, B Wing, Nariman Point, Mumbai - 400021

Email: sacosindigo@aaainsolvency.com, assetsale1@aaainsolvency.in, santanutray@aaainsolvency.com

Mobile: 8800865284 (Mr. Puneet Sachdeva) /+91 75977 67782 E-AUCTION Sale of Assets under Insolvency and Bankruptcy Code, 2016

Date and Time of E-Auction: 16/09/2022 between 03.00 pm to 05.00 pm (With an unlimited extension of 5 minutes each)

Last date for submission of EMD and documents: 12/09/2022 by the end of the day

Sale of Assets and Properties of Sacos Indigo Private Limited (in Liquidation) forming part of Liquidation Estate formed by the Liquidator, appointed by the Hon'ble National Company Law

Tribunal, Mumbai Bench vide order dated 28th January 2022.

The sale will be done by the undersigned through the e-auction platform https://aaa.auctiontiger.net Initial EMD Incremental Reserve **Asset** Price (In Rs.) Amount (In Rs.) Value in Rs. Sale of the Leasehold Land, Building & Allied Structures, Plant & Machinery lying at Plot 14,00,00,000 1,40,00,000 10,00,000 No. 90 &90A admeasuring 12,200 Sq. Mtrs, Sector – 1, Industrial Area, Pithampur, Dist.

Dhar, Madhya Pradesh. It is a leasehold land from M.P. Audyogik Kendra Vikas Nigam (Indore) Limited, Indore and the lease agreement period is 05/11/2004 till 04/11/2034.

It is clarified that, this invitation purports to invite prospective bidders and does not create any kind of binding obligation on the part of the Liquidator or the Company to effectuate the sale. The Liquidator reserves the right to cancel or modify the process and / or not to accept and , or disqualify any interested party / potential investor / bidder without assigning any reason and without any liability.

As per the clause 12 of Schedule I of IBBI (Liquidation Process), Regulations, 2019, "On the close of the auction, the highest bidder shall be invited to provide balance sale consideration within ninety days of the date of such demand: Provided that payments made after thirty days shall attract interest at the rate of 12%:

Provided further that the sale shall be cancelled if the payment is not received within ninety days." The E-Auction will be conducted strictly on "AS IS WHERE IS", "AS IS WHAT IS" and "WHATEVER THERE IS BASIS" through approved service provider M/S E-Procurement Technologies Limited (Auction Tiger). All the terms and conditions of the auction are mentioned in a detailed document available a

https://insolvencyandbankruptcy.in/public-announcement/sacos-indigo-private-limited/ and at the website of the e-auction service provider: https://aaa.auctiontiger.net

financialexp.epap.in

Liquidator in the matter of Sacos Indigo Private Limited IBBI Regn No.: IBBI/IPA-002/IP-N00360/2017-2018/11055 Address: 144, 14th Floor, Mittal Court, B Wing, Nariman Point, Mumbai - 400021

Date: 02/09/2022, Place: Mumbai

Email: sacosindigo@aaainsolvency.com, assetsale1@aaainsolvency.in, santanutray@aaainsolvency.com Contact Person: Mr. Puneet Sachdeva (8800865284 / +91 75977 67782



Regd. Office: Sengalipalayam, NGGO Colony P.O. Coimbatore – 641022. Phone: 7373045125, 7373045123 Website: www.veejaylakshmi.com, Email ; compsec@veejaylakshmi.com NOTICE OF 47" ANNUAL GENERAL MEETING. BOOK CLOSURE AND E-VOTING

- Shareholders may note that the 47th Annual General Meeting (AGM) of the members of the company Veelay Lakshmi Engineering Works Limited is scheduled to be held at 10.30AM on Wednesday, the 28" September 2022 at 'ARDRA HALL', No.9, North Huzur Road, Coimbatore - 641018 to transact business as set out in the Notice convening the AGM. Despatch of the Notice of Annual General Meeting along with necessary explanatory statement and Annual Report 2021-22 by e-mail is in progress. Notice of the 47th AGM and the Annual report will be made available on the company's web site www.veejaylakshmi.com and on the web site of BSE Ltd, in which the company's equity shares are listed, ie., www.bseindia.com.
- Arrangement has been made with Central Depository Services (India) Limited (CDSL) for remote e-voting on the business to be transacted. The remote e-voting portal will be open for e-voting by the shareholders from 09.00AM on 25-09-2022 to 05.00 PM on 27-09-2022. E-voting facility will not be available afterwards. Detailed instructions relating to the procedure for e-voting by the shareholders are available in the Notice
- Arrangement will be made for voting by ballot paper at the AGM by the shareholders / proxies. Those shareholders who have voted already by remote e-voting can attend the meeting but will not be permitted to vote by ballot at the meeting.
- The shareholders who are entitled to vote at the meeting will be determined on 21-09-2022, the cut off date. Only those shareholders who are holding shares at the close of working hours on 21-09-2022 will be eligible to vote either by remote e-voting or voting by ballot at the AGM
- Any one who has acquired shares after e-mailing of Annual Reports and became a shareholder on the Record date ie., 21-09-2022 can obtain the ID and password by sending e-mail request to helpdesk.evoting@cdslindia.com Members holding shares in physical form who have not registered their e-mail addresses
- with the company / RTA can obtain notice of the 47th AGM, other reports and/or login details for e-voting by sending scanned copy of the following documents by e-mail to green@skdc-consultants.com.
 - Request e-mail mentioning your name, folio number and complete address. b.Copy of share certificate (front & back).
- c. Self attested scanned copy of PAN card and
- d. Self attested scanned copy of any of documents mentioned below in support of the address of the members (Aadhar card, Driving license, voter id, passport).
- Members holding shares in demat form can update their e-mail address & bank account details by submitting a request to the concerned depository participant.
- If the members have any other questions or need any clarification they may contact by e-mail at into@skdc-consultants.com or over phone at 0422-2539835

Notice is further given pursuant to Section 91 of the Companies Act.2013 and Regulation 43(1) of SEBI Listing Regulations that the share transfer books of the company will remain closed from Thursday, 22-09-2022 to Wednesday 28-09-2022 (both days inclusive) for the By order of the Board purpose of the Annual General Meeting. For VEEJAY LAKSHMI ENGINEERING WORKS LIMITED V.J. Jayaraman

Date: 01-09-2022

UNITED DRILLING TOOLS LIMITED CIN: L29199DL1985PLC015796

Reg. Office: 139A, First Floor, Antriksh Bhawan, 22 K G Marg, New Delhi-110001 Corporate Office: A-22, Phase-II, Noida - 201305, Distt. Gautam Budh Nagar, UP E-mail: compsect@udtltd.com Website: www.udtltd.com Phone: +91- 0120- 2462673, 0120-4842400 Fax: +91-0120-2462675

NOTICE OF 40TH AGM, E-VOTING AND BOOK CLOSURE

- NOTICE is hereby given that the 40th Annual General Meeting ('AGM') of the Members of United Drilling Tools Limited ('Company') will be held on Monday, September 26, 2022 at 11.30 a.m. IST through Video Conferencing ('VC')/Other Audio Video Means ('OAVM') without the physical presence of the Members at the meeting, in compliance with all applicable provisions of the Companies Act, 2013 and the Rules made thereunder and the SEBI (Listing Obligations and Disclosure Requirements) Regulations, 2015 read with MCA Circulars and SEBI Circular.
- The members attending the AGM through VC/OAVM shall be counted for the purpose of reckoning the quorum under Section 103 of the Act.
- Electronic Copies of the Notice of AGM and Annual Report FY 2021-22 have been sent to all members whose email IDs are registered with the Depository Participants The same is also available on the Company's website i.e. www.udtltd.com Physical copies of the Notice of AGM and Annual Report FY 2021-22 have been sent to all other members at their registered address in the permitted mode. The dispatch of Notice of AGM has been completed on September 01, 2022.
- Members holding shares either in physical form or in dematerialized form, as on the cut-off date of September 19, 2022 may cast their vote through remote e-Voting as well as e-Voting at AGM on the Ordinary and Special Business as set out in
- The business as set forth in the Notice of AGM will be transacted through voting by electronic means in the form of e-voting. The remote e-voting shall commence on Friday, September 23, 2022 (10.00 a.m. IST) and end on Sunday, September 25, 2022 (05.00 p. m. IST). The remote e-Voting facility shall be disabled by CDSL thereafter and once the vote on a resolution is cast by a member, the member shall not be allowed to change it subsequently.
- A person whose name is recorded in the register of members or in the register of beneficial owners maintained by the depositories as on the cut-off date, i.e. Monday, September 19, 2022, only shall be entitled to vote through remote e-voting/e-
- Any person who acquires shares of the Company and becomes members of the Company after sending the notice of the AGM and holding shares as on the cutoff date may obtain the login ID and password by sending an email to helpdesk.evoting@cdslindia.com or maheshcp@alankit.com by mentioning their Folio No./DP ID and Client ID. However, if a person is already registered with CDSL for remote e-Voting then existing user ID and password can be used for The Notice of AGM is available on the Company's website www.udtltd.com and
- also on Stock Exchange's website www.bseindia.com, and www.nseindia.com
- In case you have any queries or issues regarding e-voting, you may refer the Frequently Asked Questions ("FAQs") and e-voting manual available at www.evotingindia.com, under help section or write an email to helpdesk.evoting@cdslindia.com. Members may also write to the Company Secretary at the above mentioned email ID or the Registered Office address. 0. The results of the e-voting along with the Scrutinizers' Report shall be placed on
- the Company's website www.udtltd.com and the Company shall simultaneously forward the results to the BSE Limited and National Stock Exchange of India Limited where the equity shares of the Company are listed. **BOOK CLOSURE**

he Register of Members and the Share Transfer books of the Company will remain closed from Monday, September 19, 2022 to Monday, September 26, 2022 (both days inclusive).

For United Drilling Tools Limited

Place: Noida Date: 01.09.2022

Naveen Bhatnagar Company Secretary

FLAT NO.-E1, TYPE-IV, STAFF QTRS, JHANDEWALAN, DELHI-110005

Regd.Office: Manali Express Highway, Manali, Chennai 600 068.

CIN: L23200TN1984PLC010931

Website: www.tnpetro.com E-mail: secy-legal@tnpetro.com

Telefax: 044-25945588 / 69185588

NOTICE OF ANNUAL GENERAL MEETING AND RELATED MATTERS

Notice is hereby given that the Thirty Seventh Annual General Meeting (AGM) of the

Company will be held on Thursday, the 29th September 2022 at 3:00 pm (IST) through

Video Conferencing (VC)/Other Audio Visual Means (OAVM) to transact the Ordinary

As informed vide public notice published on 12th August 2022 the Annual Report for the

year 2021-22 together with the Notice of the AGM was sent on 01st September 2022 only

by electronic means to the shareholders who have registered their e-mail ids with the

Company or as the case may be, the Depository Participants. These are also made

available in the Websites of the Company and the Stock Exchanges viz.,

FACILITY TO PARTICIPATE IN THE AGM THROUGH VC/OAVM AND SPEAK

Shareholder will be provided with a facility to attend the AGM through VC/OAVM through

the CDSL e-Voting system. Detailed guidance for joining the meeting is available in the

Notice of the Meeting. The window for joining the meeting would be available from 2:45

In terms of the relevant Circulars of the Ministry of Corporate Affairs there is no provision

Members desirous of speaking at the meeting may register through the web portal of

the Registrar & Transfer Agent M/s.Cameo Corporate Services Limited via

https://Investors.cameoindia.com. The above facility for participant registration will be

open from 9:00 AM on 21st September 2022 to 5:00 PM on 25th September 2022. It may

please be noted that there will be no option for spot registration and so only those

shareholders who have registered through the above process will be able to speak at the

Members who do not wish to speak during the AGM but need clarifications on the items to

be transacted at the meeting may send their gueries by e-mail to

secy-legal@tnpetro.com on or before 24th September 2022, mentioning their names,

demat account number/folio number, E-mail id and mobile number. These queries will be

Pursuant to Section 91 of the Companies Act 2013, notice is hereby given that the

egister of Members and Share Transfer Books of the Company will remain closed from

The dividend as recommended by the Board of Directors, if approved at the AGM will be

paid on 25th October 2022 in respect of shares held in physical form to those Members

whose names appear in the Register of Members on 29th September 2022 and in

respect of shares held in electronic form to those Members whose names appear in the

list of beneficial owners furnished by the Depositories as at the close of business hours

For receiving dividend electronically, Members may register the bank account details

with the Depository Participant for shares held in demat form before 22nd September

2022 so that the details are received by the Company in the list of BO for payment of

dividend. Persons holding shares in physical form may send the details to the RTA on or

Where bank account details are not registered dividend will be paid through warrants

There could be delays in receipt of the warrants and so to avoid the same, Members may

It may also be noted that the payment of dividend for the FY 2021-22 will be subject to

TDS. Resident Individuals can furnish Form 15G/15H if tax is not to be deducted. For

Pursuant to Section 108 of the companies Act, 2013, the relevant Rules and Regulation

44 of SEBI (Listing Obligations & Disclosure Requirements) Regulations, 2015 the

Company has entered in to an agreement with Central Depository Services (India)

Limited (CDSL) to facilitate the Members to exercise their right to vote at the meeting

through remote e-voting. The detailed process for participating in AGM through

VC/OAVM and in the remote e-voting is available in the notice of the meeting. Members

of the Company holding shares in either physical or dematerialized form as on 22nd

September 2022 being the Cut-Off Date and whose names are entered as Members in

the Register of Members or in the Register of Beneficial Owners by the Depositories on

Persons who have acquired shares and become Members of the Company after the

dispatch of the notice and hold shares as on the Cut-off date may contact the RTA to

obtain the login details if they desire to participate through VC/OAVM and to avail remote

The remote e-voting period commences on Monday, 26th September 2022 at 9.00 AM

and will end on Wednesday, the 28th September 2022 at 5.00 PM during which period

the Members can cast their vote electronically. The remote E-voting module shall be

disabled by CDSL and will not be available thereafter. Members who did not avail remote

E-voting facility will be provided an opportunity to vote electronically at the meeting.

Members who have exercised remote e-voting are entitled to attend the meeting but shall

not be permitted to vote. The results of the E-voting will be declared as stipulated under

the relevant Rules and will also be posted on the Company's website and the website of

For any queries or issues regarding participating in AGM through VC/OAVM and remote

e-voting, please refer to the Frequently Asked Questions ("FAQs") and E-voting manual

available at www.evotingindia.com under help section or write an email to

helpdesk.evoting@cdslindia.com or contact Mr.Rakesh Dalvi, Sr. Manager, Central

Depository Services (India) Limited (CDSL), A wing, 25th Floor, Marathon Futurex,

Mafatlal Mill Compounds, N M Joshi Marg, Lower Parel (East), Mumbai - 400 013, or

send an email to helpdesk evoting@cdslindia.com or call toll free no. 1800 22 55 33 or

By Order of the Board

V.Balamurugan

Company Secretary

For Tamilnadu Petroproducts Limited

the RTA or the undersigned by e-mail/ post/courier.

that date alone shall be entitled to exercise the voting rights electronically.

DECLARATION & PAYMENT OF DIVIDEND FOR THE YEAR 2021-22

and Special Businesses as set out in the Notice of the said meeting.

www.tnpetro.com and www.bseindia.com & www.nseindia.com

THERE AT

Chairman

PM to 3:15 PM on the AGM day.

for appointment of proxies for the meeting.

replied to by the company suitably by email.

23.09.2022 to 29.09.2022 (both days inclusive).

BOOK CLOSURE

before 05th October 2022.

register their bank mandates well in advance.

FACILITY FOR REMOTE E-VOTING

detailed information please refer to the notice of the meeting.

OFFICE OF THE CHIEF ENGINEER (WW) **DELHI JAL BOARD: GOVT. OF N.C.T. DELHI**

Tender Publication date Last date & time for Cost Money Processing of tender in receipt of tender from (Fresh) e-procurement e-procurement (Fresh) Solution solution Construction of RCC Chamber for fixing flow sensors in water 2669133/-30.08.2022 12.09.2022 mains from CLC Haiderpur to Wazirabad Plant WW at Wazirabad WTP. (Re-invited) (Tender ID: 2022_DJB_228516_1 The more detail required above can be seen on website www.delhi.govtprocurement.com (ER. ABSAR AHMED)

E-mail:- eecplantww.djb01@gmail.com/ acewwp2@gmail.com

PRESS NIT No. 25 (2022-23)/Re-invited

EX. ENGINEERS(C) PLANT, WW ISSUED BY P.R.O. (WATER) Chandrawal WW No. II, Civil lines, Delhi-110054 Advt. No. J.S.V. 311 (2022-23) "STOP CORONA, WEAR MASK, FOLLOW PHYSICAL DISTANCING, MAINTAIN HAND HYGIENE"

LOKNETE BABURAO PATIL AGRO INDUSTRIES LIMITED CIN: U74110PN2012PLC141952 Regd Office: Laxminagar, Angar, Taluka Mohol, Solapur – 413214 **Tamilnadu Petroproducts Limited**

Tel No.: (02189) 248699, 248799 **Email ID**: loknetesugar@gmail.com

NOTICE OF THE ELEVENTH ANNUAL GENERAL MEETING AND REMOTE E-VOTING INFORMATION

Notice is hereby given that the 11th Annual General Meeting (AGM) of the Members of Loknete Baburao Patil Agro Industries Limited (the "Company") will be held on Tuesday, 27th September, 2022 at 2:00 p.m. at Laxminagar, Angar, Taluka Mohol, Solapur, 413214 to transact the businesses as set out in the Notice convening the AGM.

The copy of Notice of the AGM and instructions for remote e-voting, along with attendance slip, proxy form and the Annual Report for the financial year 2021-22, has been sent to all the Members at their registered addresses registered with the Company in the permitted mode. Pursuant to the provisions of Section 108 of the Companies Act, 2013, read with

the Rules made thereunder, Secretarial Standard - 2 (SS-2) on "General Meetings", issued by the Council of the Institute of Company Secretaries of India (including any statutory modification(s) or re-enactment thereof for the time being in force), the Company is pleased to provide the facility to its Members holding shares as on Cut-off date being, Tuesday, 20th September, 2022 to cast their votes by electronic means or ballot/polling paper on all resolutions set forth in the Notice of AGM. The Members may cast their votes using an e-voting system from a place other than the venue of the Meeting ('Remote E-voting'). The Company has engaged National Securities Depository Limited (NSDL) to provide Remote E-voting facility. The details of Remote E-voting facility pursuant to the provisions of the Companies Act, 2013 and Rules made thereunder are as follows:

- 1. Date of completion of dispatch of Notice of AGM along with the Annual Report: Thursday, 01stSeptember, 2022.
- 2. The Remote E-voting period will commence on: Saturday, 24th September, 2022 at 9:00 a.m. and shall end on Monday, 26th September, 2022 at 5:00 p.m.
- 3. The Cut-off date shall be: Tuesday, 20th September, 2022.
- 4. A person whose name is recorded in the Register of Members as maintained by the Registrar and Share Transfer Agent as on the cut-off date i.e. Tuesday, 20th September, 2022 only shall be entitled to avail the facility of Remote E-voting as well as voting at the AGM.
- 5. Any person, who becomes Member of the Company after dispatch of the Notice of AGM and holding shares as on the Cut-off date may obtain user id and password for Remote E-voting by sending a request at evoting@nsdl.co.in or lokneteagro77@gmail.com. However, if a person is already registered with NSDL for e-voting, then existing user id and password can be used for casting votes.
- 6. The Members are also informed that:
- Remote E-voting shall not be allowed beyond 5.00 p.m. on Monday, 26th September, 2022.
- The facility of voting through 'Ballot Paper' or 'Polling Paper' shall be made available at the AGM to the Members who have not casted their vote through Remote E-voting. A Member can opt for only one mode of voting i.e. either through Remote
- E-voting or through ballot or polling paper at the AGM. If a Member casts his/her vote by both modes, then, voting done through Remote E-voting shall prevail and the ballot/polling paper shall be treated as invalid. Please read the instructions given in the notes to the Notice of the AGM carefully before voting electronically. Any person who is not a Member as on the cut-off date should treat this Notice for information purposes only. A Member may participate in the AGM even after exercising the right to vote
- through Remote E-voting but shall not be allowed to vote again at the AGM. Kindly note that vote once casted cannot be modified. The Company has appointed Mr. Vishwas Bokil, Partner, M/s Bokil Punde &
- Associates, Company Secretaries, as the scrutinizers to scrutinize Remote E-voting process and voting at the AGM in a fair and transparent manner.
- The Notice of AGM shall be available on the NSDL website www.evoting.nsdl.com

For any queries / grievances relating to Remote E-voting, Members are requested to refer the 'Frequently Asked Questions' (FAQs) for Members and Remote E-voting user manual available in the 'download' section of www.evoting.nsdl.com or write to Mr. Rajshekhar Gaikwad, EDP-Manager, at the Registered Office of the Company or contact him on +91-9922449846 or send email at lokneteagro77@gmail.com or evoting@nsdl.co.in or call on toll free No.: 1800-1020-990.

NOTICE is also hereby given pursuant to Section 91 of the Companies Act, 2013 and applicable rules thereunder that, the Register of Members and share transfer book of the Company will remain closed on Tuesday, 20th September, 2022 for the purpose of determining the entitlement of Preference Share Holders to the dividend if declared by the Members at the AGM.

By order of the Board of Directors Loknete Baburao Patil Agro Industries Limited **VIKRANT RAJAN PATIL Date**: 02nd September, 2022

Managing Director

DIN: 02450106

BEFORE THE HON'BLE NATIONAL COMPANY LAW TRIBUNAL, CHANDIGARH BENCH AT CHANDIGARH

CP (CAA) No.54/Chd/Pb/2022

Place: Angar, Solapur

TRIPUTI INFRASTRUCTURE PRIVATE LIMITED (Petitioner no. 1 / Transferor Company)

IN THE MATTER OF:

With

MILKFOOD LIMITED (Petitioner no. 2 / Transferee Company)

(Both the Companies are incorporated under the provisions of the Companies Act, 1956/2013 and having their registered office in Punjab)

A petition being Company Petition bearing CP (CAA) No.54/Chd/Pb/2022 (Second Motion Petition) under Sections 230 to 232 of the Companies Act, 2013, for sanction of Scheme of Amalgamation was jointly presented by the Petitioner on 22.08.2022. That Notice was issued in the said Company Petition on 22.08.2022 and the said Petition is fixed for hearing before the Hon'ble National Company Law Tribunal, Chandigarh Bench at Chandigarh on 04.11.2022. Any person desirous of supporting or opposing the said petition should send to the Petitioners Counsel, notice of his/her intention, signed by him or his advocate, with his name and address, so as to reach the Petitioner's counsel not later than 30 (Thirty) days before the date fixed for the hearing of the Petition. Where the person concerned seeks to oppose the said petition, the grounds of opposition or a copy of his/her affidavit shall be furnished with such notice. A copy of the petition will be furnished by the undersigned to any person requiring the same on payment of the prescribed charges for the same.

Sd/-Adv. Malini Sud/Adv. SP Singh Chawla

Advocates for the Petitioners

C-451, Basement, Defence Colony, New Delhi - 110 024 Phone: +91-9811087439, +011-40519011

Place: Punjab

SHRIRAM TRANSPORT FINANCE COMPANY LIMITED Corporate Identity Number (CIN): L65191TN1979PLC007874 SHRIRAM Registered Office: Sri Towers, Plot No. 14A, South Phase, Industrial Estate, Guindy,

Place : Chennai

Date: 01.09.2022



Place: Chennai

Date: 01st September, 2022

Chennai - 600 032, Tamil Nadu, India. Tel No: 91-44 - 4852 4666 Fax: 91 - 44 - 4852 5666. Website: www.stfc.in Email id: iepfclaims@stfc.in

NOTICE TO SHAREHOLDERS

This Notice is published pursuant to the provisions of Section 124(5) and Section 124(6) of the Companies Act, 2013 ('the Act') read along with the Investor Education and Protection Fund Authority (Accounting, Audit, Transfer and Refund) Rules, 2016 (IEPF Rules) issued by Ministry of Corporate Affairs and subsequent amendment thereto. As per the IEPF Rules, all shares in respect of which dividend has not been paid or claimed by the shareholders for seven consecutive years shall be credited to demat Account of the IEPF Authority by way of corporate action.

Pursuant to the IEPF Rules all the underlying shares in respect of which the dividend has remained unclaimed for seven consecutive years (i.e.) from the Interim Dividend 2015-16 onwards, will be transferred to IEPF Authority and the due date for such transfer is December 04, 2022. For details of those shares, the shareholders may refer the Company's website http://www.stfc.in under the 'Investor' section. Individual notices are sent to the respective shareholders at their registered addresses informing them about the due dates for transfer of unclaimed dividend to IEPF Authority. Accordingly, the concerned shareholders are requested to make an application to the Company/Company's Registrar and Share Transfer Agent (contact details are given in last para of this notice) by November 23, 2022 for claiming the unpaid dividend (Interim) for the Financial Year 2015-16 onwards so that their shares are not transferred to the IEPF Authority. No claim shall lie against the Company in respect of unclaimed dividend and corresponding shares transferred to IEPF Authority pursuant to the said IEPF Rules. Shareholders may note that both the unclaimed dividend and shares once transferred to the IEPF Authority can be claimed from the IEPF Authority after following the procedures prescribed under the IEPF Rules (refer the IEPF website http://www.iepf.gov.in).

In case the Company does not receive any communications from the concerned shareholders by November 23, 2022, the Company shall credit those shares to the demat account of IEPF Authority as per procedure stipulated in the IEPF Rules. Kindly note that all future benefits like dividends arising on such shares would also be transferred to IEPF Authority. For any queries on the above matter, shareholders are requested to contact the Deputy

Nodal Officer Mrs.Shaila Menon-Telephone No. 022- 40959595 or Mr. Dnyandev Choudhary Mob.No.9004337233. (Fax No.022-40959597) email:iepfclaims@stfc.in or Company's Registrar and Share Transfer Agent, M/s.Integrated Registry Management Services Private Ltd. Mrs. Anusha N/Mrs. Uma Maheswari M. at Unit: Shriram Transport Finance Company Limited, 2nd Floor, "Kences Towers" No.1 Ramakrishna Street, North Usman Road, T. Nagar, Chennai - 600 017, Telephone No. 91-44- 28140801 to 28140803 Fax: 91-44-28142479; email: anusha@integratedindia.in

For Shriram Transport Finance Company Limited

Company Secretary

Date: 01.09.2022 **U** Balasundararao

Capex Legal

email id: malini.sud@capexlegal.com

ಮುರುಘಾ ಶ್ರೀ ಪ್ರಕರಣದಲ್ಲಿ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ: ಸೋಮಣ್ಣ

ಚಾಮರಾಜನಗರ, ಸೆ.1: ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ಕಿರುಕುಳ ಆರೋಪದಲ್ಲಿ ಸಿಲುಕಿರುವ ಚಿತ್ರದುರ್ಗ ಮಠಾಧಿಪತಿ ಮುರುಘಾ ಶ್ರೀ ಪ್ರಕರಣದಲ್ಲಿ ಕೆಲವು ವಿಚಾರಗಳ ಕುರಿತು ಮಾಹಿತಿ ಇದೆ. ಈ ರೀತಿಯ ಪ್ರಕರಣ ನಡೆದಿರುವುದು ದುರಂತ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ

ಚಾಮರಾಜನಗರ ಜಿಲ್ಲೆಯ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗ ಮುರುಘ ಶ್ರೀ ಗಳ ಪ್ರಕರಣದ ಸತ್ಯಾಸತ್ಯತೆ ಹೊರಬರಲು ಪೊಲೀಸರು ಕೆಲಸ ಮಾಡುತ್ತಿದ್ದಾರೆ.ಮುಖ್ಯಮಂತ್ರಿ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ ಎಂದು ಹೇಳಿದರು.

ಈಗಾಗಲೇ ನ್ಯಾಯಾಲಯದಲ್ಲಿ ಸಂತ್ರಸ್ತ ಬಾಲಕಿಯರು ಹೇಳಿಕೆ ನೀಡಿದ್ದಾರೆ. ಪ್ರಕರಣ ಕೋರ್ಟ್ ಅಂಗಳದಲ್ಲಿರುವಾಗ ಮಾತನಾಡುವುದು ಎಷ್ಟು ಸರಿ? ಕಾನೂನು ಎಲ್ಲರಿಗೂ ಒಂದೇ. ನಾವು ಮಧ್ಯಸ್ತಿಕೆ ವಹಿಸಬಾರದು ಎಂದು

ಮಳೆ ಬಂದಾಗ ಕೆಳಸೇತುವೆಯಲ್ಲಿ ವಾಹನ ನಿಲ್ಲಿಸಿದರೆ ದಂಡ: ರವಿಕಾಂತೇಗೌಡ

ಬೆಂಗಳೂರು, ಸೆ.1: ಮಳೆ ಸಂದರ್ಭದಲ್ಲಿ ಕೆಳ ಸೇತುವೆಗಳಲ್ಲಿ ವಾಹನ ನಿಲ್ಲಿಸಿದರೆ ದಂಡವಿಧಿಸುವುದಾಗಿ ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಮುಖವಾಗಿ ನಾಯಂಡಹಳ್ಳಿ, ವಿಂಡರ್ ಮ್ಯಾನರ್ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಮಳೆ ಸಂದರ್ಭದಲ್ಲಿ ಕೆಳಸೇತುವೆಗಳಲ್ಲಿ ವಾಹನ ನಿಲ್ಲಿಸಲಾಗುತ್ತಿದ್ದು, ಇದರಿಂದ ಸಂಚಾರದ ಜತೆಗೆ, ವಾಹನಗಳಿಂದ ಅಪಘಾತ ವರದಿಯಾಗಿವೆ.

ಹೀಗಾಗಿ, ಕೆಳಸೇತುವೆಗಳಲ್ಲಿ ವಾಹನ ನಿಲ್ಲಿಸದಂತೆ ಸೂಚನೆ ನೀಡಲಾಗಿದೆ. ಕೆಳಸೇತುವೆಯಲ್ಲಿ ಗಾಡಿ ನಿಲ್ಲಿಸಿ ಸಂಚಾರ ದಟ್ಟಣೆಗೆ ಕಾರಣರಾದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದೆಂದು ಅವರು ತಿಳಿಸಿದರು.

'ಅತಿವೃಷ್ಟಿ' ಸರಕಾರ ಸವಾಲಾಗಿ ಸೀಕರಿಸಿದೆ: ಸಚಿವ ಕೆ.ಗೋಪಾಲಯ್ಯ

ಬೆಂಗಳೂರು. ಸೆ.1: ಅತಿವೃಷ್ಟಿಯಿಂದ ರಾಜ್ಯಾದ್ಯಂತ ಆಗಿರುವ ತೊಂದರೆಗಳನ್ನು ಸರಕಾರ ಸವಾಲಾಗಿ ಸ್ವೀಕರಿಸಿ ಸಮರೋಪಾದಿಯಲ್ಲಿ ಪರಿಹಾರ ಕಾರ್ಯಾಚರಣೆ ನಡೆಸುತ್ತಿದೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ.

ಗುರುವಾರ ಕೆಂಪೇಗೌಡ ಅಂತರ್ರಾಷ್ಟೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ವಾಡಿಕೆಗಿಂತ ಅತಿಹೆಚ್ಚು ಮಳೆ ಬಂದಾಗ ಯಾವುದೇ ಪ್ರದೇಶದಲ್ಲೂ ತೊಂದರೆಗಳಾಗುವುದು ಸಾಮಾನ್ಯ. ಇದು ಕೇವಲ ಬೆಂಗಳೂರಿನ ಸಮಸ್ಯೆ ಅಲ್ಲ. ರಾಜ್ಯಾದ್ಯಂತ ಇದೇ ರೀತಿಯಲ್ಲಿ ಸಮಸ್ಯೆಗಳಾಗಿವೆ ಎಂದು ಹೇಳಿದರು.

'ಅರ್ಧ ಗಂಟೆಯಲ್ಲಿಯೇ ರಸ್ತೆಯಲ್ಲಿ ಐದಾರು ಅಡಿ ನೀರು ಹರಿಯುತ್ತದೆ ಎಂದರೆ ಯಾರೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಮಳೆ, ಪ್ರವಾಹ ಪರಿಸ್ಥಿತಿ ಯಿಂದ ಸಂತ್ರಸ್ತರಾದವರಿಗೆ ಸಾವು-ನೋವು ಅನುಭವಿಸಿದವರಿಗೆ ಸರಕಾರ ತಕ್ಷಣವೇ ಸ್ಪಂದಿಸುವ ಕೆಲಸ ಮಾಡುತ್ತಿದೆ. ಎಲ್ಲರ ಸಮಸ್ಯೆಗಳಿಗೆ ಸಿಎಂ ಸ್ಪಂದಿಸುತ್ತಿದ್ದಾರೆ' ಎಂದು ಗೋಪಾಲಯ್ಯ ತಿಳಿಸಿದರು.

ಚಿ.ಶ್ರೀನಿವಾಸರಾಜು ಕಾವ್ಯ ಸ್ಪರ್ಧೆಗೆ ಹಸ್ತಪ್ರತಿ ಆಹ್ವಾನ

ಧಾರವಾಡ, ಸೆ.1: 'ಅಕ್ಷರ ಸಂಗಾತ' ಸಾಹಿತ್ಯ ಮಾಸ ಪತ್ರಿಕೆಯು 'ಚಿ. ಶ್ರೀನಿವಾಸ ರಾಜು ಕಾವ್ಯ ಸ್ಪರ್ಧೆ-2022' ಆಯೋಜಿಸಿದ್ದು, ಹಸ್ತಪ್ರತಿಯನ್ನು ಆಹ್ವಾನಿಸಿದೆ. ತೀರ್ಪುಗಾರರಿಂದ ಆಯ್ಕೆಯಾದ ಕವನ ಸಂಕಲನವನ್ನು 'ಸಂಗಾತ ಪುಸ್ತಕ'ವು ಪ್ರಕಟಿಸಲಿದೆ. ಜಿ.ಪಿ.ರಾಜರತ್ತಂ ಜನ್ಗದಿನವಾದ ಡಿ.5ರಂದು ಕೃತಿ ಲೋಕಾರ್ಪಣೆ ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು.

40 ವರ್ಷದೊಳಗಿನ ಕವಿಗಳು ಡಿಟಿಪಿ ಮಾಡಿದ ಹಸ್ತಪ್ರತಿ ಕಳುಹಿಸಬಹುದು, ಹೆಸರು ಮತ್ತು ವಿಳಾಸ ಪ್ರತ್ಯೇಕ ಪುಟದಲ್ಲಿರಲಿ, ಹಸ್ತಪ್ರತಿ ಕಳಿಸಲು ಸೆ.30, 2022 ಕೊನೆಯ ದಿನಾಂಕ. ಟಿ.ಎಸ್.ಗೊರವರ, ಸಂಪಾದಕರು, ಅಕರ ಸಂಗಾತ ಮಾಸ ಪತ್ರಿಕೆ, ಕೆಯುಡಿ ರಸ್ತೆ, ಜಯನಗರ ಕ್ರಾಸ್, ಸಪ್ತಾಪುರ, ಧಾರವಾಡ-580001, ವೊ: 9341757653 ಈ ವಿಳಾಸಕ್ಗೆ ಹಸ್ತಪ್ರತಿ ಕಳಿಸಬಹುದು ಎಂದು ಪ್ರಕಟನೆ

ಸ್ಪರ್ಧಾತ್ತಕ ಪರೀಕ್ಷೆಗಳಿಗೆ ತರಬೇತಿ

ಬೆಂಗಳೂರು, ಸೆ.1: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕರಾಮುವಿ ಸರ್ಧಾತಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಐಬಿಪಿಎಸ್ ರಾಷೀಕೃತ ಬ್ಯಾಂಕ್ ನ ಅಧಿಕಾರಿಗಳ ಮತ್ತು ಗುಮಾಸ್ತರ ಹುದ್ದೆಗಳಿಗೆ ನೇಮಕ ಮಾಡಿ ಕೊಳ್ಳಲು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 45 ದಿನಗಳ ತರಬೇತಿಯನ್ನು ಆಯೋಜಿಸಲಾಗಿದೆ.

ಆಸಕ್ತರು ಸೆ.6ರೊಳಗಾಗಿ ಬೆಳಗ್ಗೆ 10 ಗಂಟೆಯಿಂದ ಸಂಜೆ 4ಗಂಟೆಯವರೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ: 0821-2515944ಅನ್ನು ಸಂಪರ್ಕಿಸಬಹುದೆಂದು ವಿವಿ ಪ್ರಭಾರ ಕುಲಸಚಿವ ಡಾ.ಎ.ಖಾದರ್ ಪಾಷಾ ಪ್ರಕಟನೆಯಲ್ಲಿ ಕೋರಿದ್ದಾರೆ.

ವಿಧಾನಸೌಧದ ಜತೆಗೆ ಲಾಲ್ಬಾಗ್ ನಲ್ಲೂ ಕೆಂಪೇಗೌಡರ ಪ್ರತಿಮೆ ಸ್ಥಾಪನೆ

ಮುಖ್ಯಮಂತ್ರಿ ಬೊಮ್ಗಾಯಿ

ಬೆಂಗಳೂರು, ಸೆ.1: 'ಒಂದೆರಡು ತಿಂಗಳಲ್ಲಿ ಇಲ್ಲಿನ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯ ಉದ್ಘಾಟನೆಗೆ ಪೂರ್ವಭಾವಿ ಯಾಗಿ ರಾಜ್ಯದ ವಿವಿಧೆಡೆಗಳಿಂದ ಪವಿತ್ರ ಮೃತ್ತಿಕೆ(ಮಣ್ಣು) ಮತ್ತು ಜಲವನ್ನು ಸಂಗ್ರಹಿಸುವ ವಿಶಿಷ್ಟ ಅಭಿಯಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ.

ಗುರುವಾರ ಅಭಿಯಾನದ ಅಂಗವಾಗಿ ಅಂತರ್ರಾಷ್ಟೀಯ ವಿಮಾನ ನಿಲ್ದಾಣದ ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕೆಂಪೇಗೌಡ ಥೀಮ್ ಪಾರ್ಕ್ ನಿರ್ಮಾಣಕ್ಕೂ ಭೂಮಿಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ರಾಜ್ಯ ಸರಕಾರವು ವಿಧಾನಸೌಧದ ಆವರಣದಲ್ಲೂ 50ಕೋಟಿ ರೂ.ವೆಚ್ಚದಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಲಾಗುತ್ತಿದೆ. ಜೊತೆಗೆ ಲಾಲ್ ಬಾಗ್ ಆವರಣದಲ್ಲೂ ನಾಡಪ್ರಭುವಿನ ಪ್ರತಿಮೆ ಮೈದಾಳಲಿದೆ' ಎಂದು

'ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆ ಮತ್ತು ಥೀಮ್



ಪಾರ್ಕ್ ಸ್ಥಾಪನೆಗೆ ಸರಕಾರವು 84 ಕೋಟಿ ರೂ. ವಿನಿಯೋಗಿ ಎಂದ ಅವರು, ಪ್ರತಿಮೆ ಉದ್ಘಾಟನೆಗೆ ಪೂರ್ವಭಾವಿಯಾಗಿ ಸುತ್ತಿದೆ. ಈ ಪ್ರತಿಮೆಗೆ ಕೆಂಪೇಗೌಡರ ಆಶಯಗಳನ್ನು ಸಂಕೇತಿಸು ಬರುವಾರದಿಂದ 45 ದಿನಗಳ ಕಾಲ ಅಭಿಯಾನ ನಡೆಯಲಿದೆ. ವಂತೆ 'ಪ್ರಗತಿ ಪ್ರತಿಮೆ' ಎಂದು ನಾಮಕರಣ ಮಾಡಲಾಗುತ್ತಿದೆ'

ಇದರ ಅಂಗವಾಗಿ ಎಲ್ಲ ಹಳ್ಳಿಗಳ ವ್ಯಾಪ್ತಿಯ ಕೆರೆಕಟ್ಟೆಗಳು ಮತ್ತು

ನದಿಗಳಿಂದ ಪವಿತ್ರ ಮಣ್ಣು ಮತ್ತು ಜಲ ಸಂಗ್ರಹಿಸಲಾಗುವುದು. ಬಳಿಕ ಪ್ರಧಾನಿ ಪ್ರತಿಮೆ ಲೋಕಾರ್ಪಣೆ ಮಾಡಲಿದ್ದಾರೆ. ಅವರ ಸಮಯ ನೋಡಿಕೊಂಡು ನವೆಂಬರ್ 1ರಂದು ಅನಾವರಣ ಮಾಡುವ ಉದ್ದೇಶ ಇದೆ' ಎಂದು ಹೇಳಿದರು.

23 ಎಕರೆ ವಿಸ್ತೀರ್ಣದಲ್ಲಿ: ಥೀಮ್ ಪಾರ್ಕ್ ಅಭಿವೃದ್ಧಿ ಎರಡು ಹಂತಗಳಲ್ಲಿ ನಡೆಯಲಿದೆ. ಇದಕ್ಕಾಗಿ ಈಗಾಗಲೇ 20 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಮಾಗಡಿ ತಾಲೂಕಿನ ಕೆಂಪಾಪುರ ವನ್ನು ವೀರಸಮಾಧಿ ತಾಣವನ್ನಾಗಿ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. 50ಕೋಟಿ ರೂ.ವೆಚ್ಚದಲ್ಲಿ ಕೆಂಪೇ ಗೌಡರ ಅಧ್ಯಯನ ಕೇಂದ್ರ ಬೆಂಗಳೂರು ವಿವಿ ಆವರಣದಲ್ಲಿ ತಲೆ ಎತ್ತಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಸುಧಾಕರ್, ಸಚಿವರಾದ ಆರ್. ಅಶೋಕ, ಎಸ್.ಟಿ.ಸೋಮಶೇಖರ್, ಮುನಿರತ್ರ, ನಾರಾಯಣ ಗೌಡ, ಗೋಪಾಲಯ್ಯ, ಸಂಸದರಾದ ಪಿ.ಸಿ.ಮೋಹನ್, ಜಗ್ಗೇಶ್, ಪರಿಷತ್ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ, ಶಾಸಕರಾದ ಎಸ್.ಆರ್.ವಿಶ್ವನಾಥ, ಎಲ್.ಎನ್. ನಾರಾಯಣ ಸ್ತಾಮಿ, ಅ.ದೇವೇಗೌಡ ಹಾಜರಿದ್ದರು.

ಐಟಿ ಕ್ಯಾಪಿಟಲ್ ಆಗಿದ್ದ ಬೆಂಗಳೂರು, ಡ್ರಗ್ಸ್ ಕ್ಯಾಪಿಟಲ್ ಆಗುತ್ತಿದೆ: ಕೃಷ್ಣಭೈರೇಗೌಡ

ಬೆಂಗಳೂರು, ಸೆ.1: ಬೆಂಗಳೂರು ಪ್ರಪಂಚದಲ್ಲಿ ಐಟಿ ಕ್ಯಾಪಿಟಲ್, ಸ್ಪಾರ್ಟ್ ಅಪ್ ಕ್ಯಾಪಿಟಲ್, ವಿಜ್ಞಾನ ಹಾಗೂ ತಂತ್ರಜ್ಞಾನದ ಕೇಂದ್ರವಾಗಿ ಸೇವೆ ಸಲ್ಲಿಸಿತ್ತು. 2015-16ರಲ್ಲಿ ವರ್ಲ್ಡ್ ಮೋಸ್ಟ್ ಡೈನಾಮಿಕ್ ಸಿಟಿ ಆಗಿ ಹೊರಹೊಮ್ಮಿತ್ತು. ಆದರೆ ಇಂದು ಅತಿ ಹೆಚ್ಚು ರಸ್ತೆ ಗುಂಡಿ ನಗರ, ಮುಳುಗುತ್ತಿರುವ ನಗರವಾಗುತ್ತಿದೆ. ಡ್ರಗ್ಸ್ ಕ್ಯಾಪಿಟಲ್ ಆಗುತ್ತಿದೆ ಎಂದು ಮಾಜಿ ಸಚಿವ ಕೃಷ್ಣಭೈರೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ನಗರದ ಕ್ಷೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಈಗ ದಿನ ಬೆಳಗಾದರೆ ಮೈದಾನ, ಮಸೀದಿ, ದೇವಾಲಯ ವಿಚಾರವಾಗಿ ಟೆನ್ನನ್ ಸಿಟಿ ಆಗಿ ಮಾರ್ಪಾಡಾಗುತ್ತಿದೆ ಎಂದು ಟೀಕಿಸಿದರು.

ಬೆಂಗಳೂರಿನಲ್ಲಿ ಆಡಳಿತ ವ್ಯವಸ್ಥೆ ಇದೆಯಾ? ಬೆಂಗಳೂರಿನ ಹೊಣೆಗಾರಿಕೆ ಯಾರದ್ದು? ಯಾರನ್ನು ಕೇಳಬೇಕು? ಮುಖ್ಯ ಮಂತ್ರಿ ರಾಜ್ಯವನ್ನು ನೋಡಬೇಕು ಕೇವಲ ಬೆಂಗಳೂರನ್ನು ನೋಡಲು ಆಗುವುದಿಲ್ಲ. ಆದರೂ ಬೆಂಗಳೂರು ಉಸ್ತುವಾರಿಯನ್ನು ಯಾರಿಗೂ ನೀಡಿಲ್ಲ. ಅದಕ್ಕೆ ಕಾರಣ ಬಿಜೆಪಿಯಲ್ಲಿ ಅಧಿಕಾರದ ಆಂತರಿಕ ಗುದ್ದಾಟ ಎಂದು ಕೃಷ್ಣಭೈರೇಗೌಡ ಟೀಕಿಸಿದರು

ಪ್ರದೇಶ ಭಾರತಿ

ಅಧಿಕಾರಿಗಳನ್ನು ಅಲ್ಲಿ ಕೂರಿಸಿರುವುದು ಆಡಳಿತ ಮಾಡಲು ಅಲ್ಲ, ಬಿಜೆಪಿಗೆ ಹಣ ಹುಟ್ಟಿಸಲು. ಹೀಗಾಗಿ ದುರಾಡಳಿತದ ತಾಂಡವ ನೃತ್ವದಿಂದ ಬೆಂಗಳೂರು ಮುಳುಗುತ್ತಿರುವ ನಗರವಾಗಿ

ದೆ. ಇನ್ನು ಬೆಂಗಳೂರಿನ ದುಸ್ಥಿತಿಗೆ 40 ಪರ್ಸೆಂಟ್ ಕಮಿಷನ್ ಕಾರಣ. ಬಿಬಿಎಂಪಿ ಗುತ್ತಿಗೆದಾರರು ಹೇಳಿರುವಂತೆ 50 ಪರ್ಸೆಂಟ್ ಲಂಚ ಸ್ಪೀಕರಿಸಿದ ನಂತರ ಯಾವ ರಸ್ತೆಗಳು, ಮೇಲ್ಪೇತುವೆಗಳು, ಕಾಲುವೆ ಉಳಿಯುತ್ತವೆ? ಎಂದು ಅವರು ಇಲ್ಲಿನ ಸರಕಾರ, ಜನಪ್ರತಿನಿಧಿಗಳು ಸರಕಾರದ

ಬಜೆಟ್ ಅನ್ನು ಶೇ.80ರಷ್ಟು ರಸ್ತೆ ಹಾಗೂ ಚರಂಡಿ ಗೆ ಹಾಕುತ್ತಾರೆ. ಹಳೇ ಕಲ್ಲು, ಹೊಸ ಬಿಲ್ಲು ಎಂಬಂತೆ ಮಾಡಿ 50 ಪರ್ಸೆಂಟ್ ಹಣ ಲೂಟಿ ಮಾಡುತ್ತಿದ್ದಾರೆ ಎಂದು ಅವರು

ಹಸ್ತದಿಂದ ಈ ಮಟ್ಟದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಇವರು 50

ಬೆಂಗಳೂರಿನಲ್ಲಿ ಡ್ರಗ್ಸ್ ಮೂಲೆ ಮೂಲೆಗೆ ಹರಡಲು ಸರಕಾರದ ಪ್ರಾಯೋಜ ಕತ್ತವೇ ಕಾರಣ. ಆರಂಭದಲ್ಲಿ ಸಿನೆಮಾ ತಾರೆಯರನ್ನು ಬಂಧಿಸಿ ಡ್ರಾಮಾ ಮಾಡಿದರು. ನಂತರ ಡ್ರಗ್ಸ್ ಹಾವಳಿ ಕಡಿಮೆಯಾಗಿದೆಯೇ ಅಥವಾ ಐದು ಪಟ್ಟು ಹೆಚ್ಚಾಗಿದೆಯೇ? ಬಿಜೆಪಿಯವರು ತಮ್ಮ ಹತೋಟಿಗೆ ತೆಗೆದುಕೊಳ್ಳಲು ಈ ಡ್ರಾಮಾ ಮಾಡಿದ್ದರು. ಸರಕಾರದವರೇ ಪರೋಕ್ಷವಾಗಿ ಡ್ರಗ್ಸ್ ಗೆ ಸಹಕಾರ

ನೀಡುತ್ತಿದ್ದಾರೆ. ಇದನ್ನು ನಿಯಂತ್ರಿಸುತ್ತಿಲ್ಲ. - ಕೃಷ್ಣಭೈರೇಗೌಡ, ಮಾಜಿ ಸಚಿವ

ಬಿಜೆಪಿ ಸರಕಾರದಲ್ಲಿ ಮೋದಿ ಹಾಗೂ ಅಮಿತ್ ಶಾ ಅಭಯ ಪರ್ಸೆಂಟ್ ಅಲ 100 ಪರ್ಸೆಂಟ್ ಹಣ ತಿಂದರೂ ಯಾವುದೇ ಈ.ಡಿ., ಐಟಿ ದಾಳಿ ಆಗುವುದಿಲ್ಲ, ಯಾವುದೇ ಕೇಸ್ ದಾಖಲಾಗು

ವುದಿಲ್ಲ. ಈ.ಡಿ, ಸಿಬಿಐ, ಐಟಿ ಅಪ್ಪಿತಪ್ಪಿಯೂ ಬಿಜೆಪಿಯವರನ್ನು ಪ್ರಶ್ನಿಸುವುದಿಲ್ಲ ಎಂದು ಅವರು ಟೀಕಿಸಿದರು.

ಬೆಂಗಳೂರಿಗೆ 3 ಲಕ್ಷ ಕೋಟಿ ಡಾಲರ್ ಮೂಲಕವಾಗಿ ಆದಾಯ ಬರುತ್ತಿತ್ತು. ಆದರೆ ಈಗ ಇದು ಕೈತಪ್ಪುತ್ತಿದೆ. ಬೆಂಗಳೂರು ಮುಳುಗುತ್ತಿರುವುದರಿಂದ ಪಕ್ಷದ ರಾಜ್ಯಗಳು ಇಲ್ಲಿ ಮೀನು ಹುಡುಕುತ್ತಿದ್ದಾರೆ. ತಮಿಳುನಾಡು, ಹೈದರಾಬಾದ್ ರಾಜ್ಯಗಳು ಇಲ್ಲಿನ ಕಂಪೆನಿಗಳನ್ನು ಸೆಳೆಯುತ್ತಿವೆ. ಇದರ ನೇರ ಪರಿಣಾಮ ಕರ್ನಾಟಕದ ಮೇಲೆ ಆಗುತದೆ ಎಂದು ಅವರು

ಕೇಂದ್ರ ಸರಕಾರದ ರಾಷ್ಟ್ರೀಯ ಅಪರಾಧ ಅಂಕಿ ಅಂಶಗಳ ಬ್ಯೂರೋ ಮಾಹಿತಿ ಪ್ರಕಾರ 2018ರಲ್ಲಿ ರಾಜ್ಯದಲ್ಲಿ ಡ್ರಗ್ಸ್ ನಿಗ್ರಹ ಕಾಯ್ದೆ ಅಡಿ 1,030 ಪ್ರಕರಣ ದಾಖಲಿಸಿದ್ದು, ಎರಡು ವರ್ಷಗಳಲ್ಲಿ 5,587 ಪ್ರಕರಣಗಳು ದಾಖಲಾಗಿವೆ. ಡ್ರಗ್ಸ್ ಪ್ರಕರಣಗಳ ಸಂಖ್ಯೆ ಶೇ.462ರಷ್ಟು ಹೆಚ್ಚಾಗಿದೆ ಇದು ಬಿಜೆಪಿ ಸರಕಾರದಲ್ಲಿ ಆಗಿರುವ ಏರಿಕೆ ಎಂದು ಕೆಪಿಸಿಸಿ ಸಂವಹನ ಹಾಗೂ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪುಸ್ತಕ ಬಹುಮಾನ ಪ್ರದಾನ ಸಮಾರಂಭ

ಬೆಂಗಳೂರು, ಸೆ.1: ಕುವೆಂಪು ಭಾಷಾಭಾರತಿ ಪ್ರಾಧಿಕಾರದ ವತಿಯಿಂದ 2022ನೇ ಸಾಲಿನ ಗೌರವ ಪ್ರಶಸ್ತಿ, 2021ನೇ ಸಾಲಿನ ಪುಸ್ತಕ ಬಹುಮಾನ ಪುರಸಾರ ಪ್ರದಾನ ಹಾಗೂ ಪ್ರಾಧಿಕಾರದಿಂದ ಪ್ರಕಟಿಸಿರುವ ಪುಸ್ತಕಗಳ ಬಿಡುಗಡೆ ಸಮಾರಂಭವನ್ನು ಸೆ.6ರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ

ಡಾ.ಸಿ.ಆರ್.ಯರವಿನ ತೆಲಿಮಠ, ಡಾ.ಆರ್.ವಿ.ಎಸ್.ಸುಂದರಂ, ಡಾ.ವಿಜಯಾ ಗುತ್ತಲ, ವಿ.ಕೃಷ್ಣ ಹಾಗೂ ಕೆ.ನಲ್ಲತಂಬಿ ಇವರು 2022ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಪುರಸ್ತತರಾಗಿದ್ದಾರೆ. 2021ನೇ ಸಾಲಿನ ಪುಸ್ತಕ ಬಹುಮಾನ ಪುರಸ್ಕಾರಕ್ಕೆ ಅರ್ಜುನ ಭಾರದ್ರಾಜ, ಹರಿ ರವಿಕುಮಾರ್, ಮಲರ್ ವಿಳಿ ಕೆ., ಡಾ. ಮೋಹನ್ ಕುಂಟಾರ್, ದಾದಾಪೀರ್ ಜೈಮನ್, ಡಾ.ಎಚ್.ಆರ್.ವಿಶ್ವಾಸ ಇವರು ಆಯ್ಕೆಯಾಗಿದ್ದಾರೆ.

ಸಾಹಿತಿ ಶಾ.ಮಂ.ಕೃಷ್ಣರಾಯ ಅವರು, ಸಂಸ್ವತಿ ಇಲಾಖೆ ಕಾರ್ಯದರ್ಶಿ ಡಾ.ಎನ್. ಮಂಜುಳಾ ಹಾಗೂ ಇಲಾಖೆಯ ನಿರ್ದೇಶಕ ಪ್ರಕಾಶ್ ಜಿ.ಟಿ.ನಿಟ್ರಾಲಿ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪ್ರಾಧಿಕಾರದ ಅಧ್ಯಕ್ಷ ಡಾ.ಅಜಕ್ಷಳ ಗಿರೀಶ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.


ಇಂಜಿನಿಯರಿಂಗ್ ವಿಕಲಾಂಗ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ

ಬೆಂಗಳೂರು, ಸೆ.1: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಯಿಂದ ವಿಕಲಾಂಗ ಇಂಜಿನಿಯರಿಂಗ್ ಅಭ್ಯರ್ಥಿಗಳಾದ, ಇಲೆಕ್ಟಾನಿಕ್ಸ್, ವಿದ್ಯುತ್, ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸ್ಟೀಮ್ 2021-22ನೇ ಬ್ಯಾಚ್ ನ ಆಸಕ್ತ ವಿಕಲಾಂಗ ಅಭ್ಯರ್ಥಿಗಳು (ಮುಖ್ಯವಾಗಿ ಕೈ ಕಾಲುಗಳು) ಎಂಎನ್ಸ್ ಜೊತೆಗೆ ಬೆಂಗಳೂರಿನಲ್ಲಿ ಇಂಟರ್ನ್/ಉದ್ಯೋಗ ಅವಕಾಶಗಳು ಮತ್ತು ಫಾರ್ಚುನ್ 200 ಕಂಪೆನಿಗಳಲ್ಲಿ ಉದ್ಯೋಗ ಪಡೆಯಬಹುದಾಗಿದೆ.

ತಮ್ಮ ವೈಯಕ್ತಿಕ ವಿವರ(ರೆಸ್ಯೂಮ್)ಗಳನ್ನು ಸೆ.3ರೊಳಗಾಗಿ ಇ-ಮೇಲ್ cgpe.bangalore@youthforjobs.org ಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ಬೆಂಗಳೂರು ಶಾಖಾ ಉಸ್ತುವಾರಿ ಜರಿ, ಆಂಟೊನಿ, ಮೊಬೈಲ್ ಸಂಖ್ಯೆ 7904635504 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ಕೋರಿದೆ.

'ತಿರು ಓಣಂ' ಕೆಎಸ್ಫಾರ್ಟಿಸಿಯಿಂದ ವಿಶೇಷ ಸಾರಿಗೆ ವ್ಯವಸ್ಥೆ

ಬೆಂಗಳೂರು, ಸೆ.1: 'ತಿರು ಓಣಂ ಹಬ್ಬ(ಸೆ.8)ದ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಸಾರ್ಟಿಸಿ) ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಸೆ.6 ಮತ್ತು 7ರಂದು ಬೆಂಗಳೂರಿನಿಂದ ಈ ಕೆಳಕಂಡ ಸ್ಥಳಗಳಿಗೆ ಹಾಲಿ ಕಾರ್ಯಾಚರಿಸುತ್ತಿರುವ ಸಾರಿಗೆಗಳ ಜೊತೆಗೆ ಹೆಚ್ಚುವರಿ ಬಸ್ ಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.



ಮಹಾನಗರ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಿಂದ ಕಾರ್ಯಾಚರಣೆ ಮಾಡಲಾಗುವುದು. ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆಗಳಿಗೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ತೆರಳುವ ಮುನ್ನ ಮುಂಗಡ ಕಾಯ್ದಿರಿಸಲಾಗಿ ರುವ ಟಿಕೇಟುಗಳ ಮೇಲೆ ನಮೂದಿಸಲಾಗಿರುವ ಬಸ್ ನಿಲ್ದಾಣ/ಪಿಕ್ ಅಪ್ ಪಾಯಿಂಟ್ ನ ಹೆಸರನ್ನು ಗಮನಿಸುವಂತೆ ಕೋರಲಾಗಿದೆ.

ಶೇ.10ರಷ್ಟು ರಿಯಾಯಿತಿ: ಇ-ಟಿಕೇಟ್ ಬುಕಿಂಗ್ ನ್ನು ವೆಬ್ ಸೈಟ್ ಮುಖಾಂತರ ಮಾಡಬಹುದಾಗಿದೆ. ನಾಲ್ತು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೇಟು ಕಾಯ್ದಿರಿಸಿದಲ್ಲಿ ಶೇ.5ರಷ್ಟು ರಿಯಾಯಿತಿ ನೀಡಲಾಗುವುದು ಹಾಗೂ ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟನ್ನು ಒಟ್ಟಿಗೆ ಕಾಯ್ದಿನಿ ಪ್ರಯಾಣ ದರದಲ್ಲಿ ಶೇ.10ರಷ್ಟು ರಿಯಾಯಿತಿ ನೀಡಲಾಗುವುದು.

ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ಮಹಾರಾಷ್ಟ್ರ ಹಾಗೂ ಪುದುಚೇರಿಯಲ್ಲಿ ಇರುವ ಪ್ರಮುಖ ನಗರಗಳಲ್ಲಿ ನಿಗಮದ ಮುಂಗಡ ಆಸನಗಳನ್ನು ಕಾಯ್ದಿರಿಸುವ ಕೌಂಟರ್ಗಳು ಇದ್ದು, ಇವುಗಳ ಮೂಲಕ ಸಹ ಮುಂಗಡವಾಗಿ ಆಸನಗಳನ್ನು ನಿಗಮದ ಸಾರಿಗೆಗಳಿಗೆ ಕಾಯ್ದಿರಿಸಬಹುದು ಎಂದು ಕೆಎಸ್ಫಾರ್ಟಿಸಿಯ ಪ್ರಕಟನೆ ತಿಳಿಸಿದೆ.

ಆರ್ವಿ ವಿವಿಯ ಮಾನವ ಹಕ್ಕುಗಳ ಅಧ್ಯಯನ ಕೇಂದ್ರ ಉದ್ಘಾಟನೆ ಹವಾಮಾನ ನ್ಯಾಯದ ದೃಷ್ಟಿಕೋನದ ವರದಿ ಅಗತ್ಯ: ಪಿ.ಸಾಯಿನಾಥ್

ಬೆಂಗಳೂರು, ಸೆ.1: ಹವಾಮಾನ ಬದಲಾವಣೆಯನ್ನು ಮಾನವ ಹಕ್ಕುಗಳು ಮತ್ತು ಉಳಿವಿನ ಮೂಲಭೂತ ಸಮಸ್ಯೆಯಾಗಿ ನೋಡುವ ಅಗತ್ಯವಿದ್ದು, ಹವಾಮಾನ ನ್ಯಾಯದ ದೃಷ್ಟಿಕೋನದಿಂದ ವರದಿ ಮಾಡಬೇಕಾಗಿದೆ ಎಂದು ಖ್ಯಾತ ಪತ್ರಕರ್ತ ಪಿ.ಸಾಯಿನಾಥ್ ಅಭಿಪ್ರಾಯಿಸಿದ್ದಾರೆ.

ಆರ್ವ ವಿಶ್ವವಿದ್ಯಾನಿಲಯದ ಮಾನವ ಹಕ್ಕುಗಳ ಅಧ್ಯಯನ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ನಾವು ದೇಶವನ್ನು ಸಾಮಾಜಿಕ-ಆರ್ಥಿಕ ಹಕ್ಕುಗಳು ಅಥವಾ ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ನೋಡುತ್ತಿರುವಾಗ, ಪ್ರತಿಷ್ಠಿತ ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಭಾರತವನ್ನು ಹೇಗೆ ಗ್ರಹಿಸಲಾಗಿದೆ ಮತ್ತು ಯಾವ ಸ್ಥಾನ ನೀಡಲಾಗಿದೆ ಎಂಬುದನ್ನು ನೋಡಿದಾಗ ಆತಂಕಕಾರಿಯಾಗಿದೆ ಎಂದರು.

ಆದರೂ, ಇಂದು ವಿದ್ಯಾರ್ಥಿಗಳು ತಮ್ಮ ಸುತ್ತ ನಡೆಯುತ್ತಿರುವ ಸಂಗತಿಗಳ ಬಗ್ಗೆ ಜಾಗೃತರಾಗಿದ್ದಾರೆ, ವಿಶೇಷವಾಗಿ ಭಾರತದಲ್ಲಿ ಶ್ರೀಮಂತರು ಮತ್ತು ಬಡವರ ನಡುವೆ ಬೆಳೆಯುತ್ತಿರುವ ಅಸಮಾನತೆಯಂತಹ ವಿಷಯಗಳ ಬಗ್ಗೆ ಅವರು ತಮ್ಮ ಹಕ್ಕುಗಳಿಗಾಗಿ ನಿಲ್ಲಲು ಸಿದ್ದರಿದ್ದಾರೆ ಮತ್ತು ಅದರ ಬಗ್ಗೆ ಪ್ರತಿಪಾದಿಸುತ್ತಾರೆ ಎಂಬುದು ಪ್ರೋತ್ಸಾಹದಾಯಕ ವಿಷಯವಾಗಿದೆ ಎಂದರು.

ಆರ್ವ ವಿವಿಯ ಉಪಕುಲಪತಿ ಪ್ರೊ.ವೈ.ಎಸ್.ಆರ್. ಮೂರ್ತಿ ಮಾತನಾಡಿ, ಮಾನವ ಹಕ್ಕುಗಳ ಅಧ್ಯಯನ ಕೇಂದ್ರ ಮಾನವರಿಂದ ಮಲಸಾಗಣೆ, ಮಣಿಪುರದಲ್ಲಿ ಕಾನೂನುಬಾಹಿರ ಮರಣದಂಡನೆಗಳು ಮತ್ತು ಇತರ ಸಂಘರ್ಷದ ರಂಗಭೂಮಿಗಳು, ಚಿತ್ರಹಿಂಸೆ ಮತ್ತು ಜೈಲುಗಳಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದ ಸಮಸ್ಯೆಗಳು, ವಿಕಲಾಂಗ ವ್ಯಕ್ತಿಗಳ ಹಕ್ಕುಗಳು ಮತ್ತು ಹವಾಮಾನದ ನ್ಯಾಯಗಳ ಮೇಲೆ ಕೇಂದ್ರೀಕರಿಸುತ್ತದೆ ಎಂದರು

CUB

ಸಿೞ ಯೂನಿಯನ್ ಬ್ಯಾಂಕ್ ಅಮಿಟಿಡ್ ಸಾಲ ವಸೂಲಾತಿ ಮತ್ತು ನಿರ್ವಹಣೆ ವಿಭಾಗ

ಆಡಳಿತ ಕಛೇರಿ: ನಂ.24-ಬಿ, ಗಾಂಧಿ ನಗರ, ಕುಂಭಕೋಣಂ-612 001 ಇ–ಮೇಲ್:crmd@cityunionbank.in ದೂರವಾಣಿ:0435-2432322, ಫ್ಯಾಕ್ಸ್:0435-2431740

ಸಿಟಿ ಯೂನಿಯನ್ ಬ್ಯಾಂಕ್ ಲಿಮಿಟೆಡ್ಗೆ ಅಡಮಾನ ಮಾಡಲಾದ ಈ ಕೆಳಗಿನ ಆಸ್ತಿಗಳನ್ನು ಟೆಂಡರ್ ಮತ್ತು ಸಾರ್ವಜನಿಕ ಪರಾಜಿನ ಮೂಲಕ ಬ್ಯಾಂಕಿನ ಅಧಿಕೃತ ಅಧಿಕಾರಿ 28–08–2022ಕ್ಕೆ ಬಾಕಿ ಇರುವ ರೂ. 30,23,994 (ರೂಪಾಂಜ ಮೂವತ್ತು ಲಕ್ಷದ ಇತ್ವತ್ತಮೂರು ಸಾವಿರದ ಒಂಬೈನೂರ ತೊಂಬತ್ತನಾಲ್ಲು ಮಾತ್ರ)ನ್ನು

ಸರ್ಫೇಸಿ ಕಾಯ್ದೆ-2002ರ ಅಡಿಯಲ್ಲ ಮರು ಟೆಂಡರ್ ಮತ್ತು ಹರಾಜು ಮಾರಾಟ ನೋಟಸ್

30,23.934 (ರೂಪಾಂತು ಮಾವತ್ತು ಲಕ್ಷದ ಇಕ್ಷತ್ತಮೊಂದು ಹಾಬಿದದ ಒಂಬೈನೂರ ತೊಂಬತ್ತನಾಲ್ಲಾ ಮಾತ್ರನ್ನು ಮತ್ತು 28-08-2022ರ ಬಳಕದ ಬಡ್ಡಿ ಮತ್ತು ಇತರ ವಿಷ್ಠೆಗಳ ಹೆಸಿಕ ಸಾಲಗಾರದು/ ಜಾಬೀಸುದಾದರಾದ ನಂ. 1), ಶ್ರೀ ಮೊಹಮ್ಮದ್ ಶಹೀದ್, ಮೊಹಮ್ಮದ್ ಕಲಂಂ ಅತರ ಮಗ, ನಂ. 162/1, ಇನೀ ಆ್ರಾಕ್, ಮಂಜುನಾಥ ನಗರ, ವೈಪ್ಟ್ರೀನ್ ರಸ್ತೆ, ಹೊಸ ಗುಡ್ಡದಹಟ್ಟ. ಬೆಂಗಟೂರು- 560026. ನಂ. 2). ಶ್ರೀ ಮೊಹಮ್ಮದ್ ಕಲಂಂ, ಅಬ್ಬಲ್ ಬಯೂಂ ಅವರ ಮಗ, ನಂ. 162/1, ಇನೇ ಆ್ರಾಕ್, ಮೆಂಜುನಾಥ ನಗರ, ವೈಪ್ಟ್ರ್ಯಾನ್ ರಸ್ತೆ, ಹೊಸ ಗುಡ್ಡದಹಟ್ಟ. ಬೆಂಗಟೂರು- 560026. ನಂ. 3). ಶ್ರೀಮತಿ ಅಮ್ಮ ಕುಲ್ಪಮ್, ಮೊಹಮ್ಮದ್ ಶಹೀದ್ ಅವರ ಪತ್ನಿ ನಂ. 162/1, ಇನೇ ಆ್ರಾಕ್, ಮೆಂಜುನಾಥ ನಗರ, ವೈಪ್ಟ್ರ್ಯಾನ್, ಮೆಂಜುನಾಥ ನಗರ, ವೈಪ್ಟ್ರ್ಯಾನ್, ಮೆಂಜುನಾಥ ನಗರ, ವೈಪ್ಟ್ರ್ಯಾನ್ ರಸ್ತೆ, ಹೊಸ ಗುಡ್ಡದಹಟ್ಟ. ಬೆಂಗಟೂರು- 560026. ನಂ. 5) ಶ್ರೀ ಮೊಹಮ್ಮದ್ ಅಭೀತ್, ಮೆಂಗಟೂರು- 560026. ನಂ. 5), ಶ್ರೀ ಮೊಹಮ್ಮದ್ ಅರ್ಬಂತು ಮೆಂಗಟೂರು- 560026. ಇದ್ದು ಮೆಂಗಟ್ಟರು ಮೆಂಗಟೂರು- 560026. ಇದ್ದು ಮೆಂಗಟ್ಟರು ಮೆಂಗಟ್ಟರು ಮೆಂಗಟ್ಟರು ಮೆಂಗಟ್ಟರು ಮೆಂಗಟ್ಟರು ಮೆಂಗಟ್ಟರು ಮೆಂಗಟ್ಟರು ಮೆಂಗಟ್ಟರಿಸ್ ರಟ್ಟರಾಗಿ ಮೆಂಗಟ್ಟರು ಮೆಂಗಟ್ಟರಿಸಿದ್ದ ಮೆಂಗಟ್ಟರು ಮೆಂಗಟ್ಟರರು ಮೆಂಗಟ್ಟರು ಮೆಂಗಟ್ಟ

ನಮ್ಮ ಬ್ಯಾಂಕಿಗೆ ಅಡಮಾನ ಮಾಡಲಾದ ಸ್ಥಿರಾಸ್ತಿ

(ಶ್ರೀ ಮೊಹಮ್ಮದ್ ಕಲಕಂ, ಅಬ್ಬಲ್ ಖಯೂಮ್ ಮಗನ ಮಾಲಕಕತ್ತದ ಅಸ್ತಿ)

ಮುನ್ನಿಪಲ್ ಖಾತೆ ಸಂಖ್ಯೆ 162/1, ಪಿಐಡಿ ಸಂಖ್ಯೆ 42–94–162/1 ನಿವೇಶನದ ಎಲ್ಲ ತುಂಡು ಮತ್ತು
ತುಣುಕುಗಳು ವಿಳಾಸ: ಪೈಪ್ ಲೈನ್ ಕುವೆಂಪುನಗರ, ಬೆಂಗಳೂರು, ಅಳತ: ಪೂರ್ವದಿಂದ ಪಶ್ಚಿಮಕ್ಕೇ 30 ಅಡಿ
ಮತ್ತು ಉತ್ತರದಿಂದ ದಕ್ಷಿಣಕ್ಕೇ 40 ಅಡಿ. ಒಟ್ಟು 1200 ಚದರ ಅಡಿ. ಗಡಿಗಳು: ಪೂರ್ವಕ್ಕೆ ಶ್ರೀಮತ್ತಿ ಸದಾವತಮ ಅವರ ಉಳಿಕೆ ಬಾಗ. ಪಸುತ ಶೀಮತಿ ಶಹನಾಜ್ ಬೇಗಂ ಅವರಿಗೆ ಮಾರಾಟ ಮಾಡಲಾಗಿದೆ. ಶಕ್ಷಿಮಕ್ಕೆ: ಆಸ್ತಿ ಸಂಖ್ಯೆ 2, ಪ್ರಸ್ತುತ ಶ್ರೀಮತಿ ಶಹೀನ್ ತಾಜ್, ಇಮ್ತಿಯಾಝ್ ಅವರ ಪತ್ನಿ ಅವರಿಗೆ ಮಾರಾಟ ಣದಲಾಗಿದೆ. ಉತ್ತರಕ್ಕೆ: ಖಾಸಗಿ ಆಸ್ತಿ. ದಕ್ಷಿಣಕ್ಕೆ: 30 ಅಡಿ ರಸ್ತೆ.

ಮೀಸಲು ಬೆಲೆ: ರೂ. 1,10,00,000 (ರೂಪಾಂತು ಒಂದು ಕೋಟ ಹತ್ತು ಲಕ್ಷ ಮಾತ್ರ) ಮರು ಹರಾಜು ವಿವರಗಳು

23-09-2022

ಟೆಂಡರ್ ಕಮ್ ಹರಾಜು ಮಾರಾಟ ದಿನಾಂಕ:

ಸಿಟಿ ಯೂನಿಯನ್ ಬ್ಯಾಂಕ್ ಲಿಮಿಟೆಡ್

ಬೆಂಗಳೂರು- ಬನಶಂಕರಿ ಶಾಖೆ 784, 2ನೇ ಹಂತ, 7ನೇ ಬ್ಲಾಕ್, ಬನಶಂಕರಿ, 3ನೇ ಹಂತ 100 ಅಡಿ ರಸ್ತೆ, ಬೆಂಗಳೂರು, ಬೆಂಗಳೂರು ನಗರ-560085, ದೂರವಾಣಿ ಸಂಖ್ಯೆ: 080-26423599, ಮೊಬೈಲ್: 9379877590

odo್ ಮತ್ತು ಹರಾಖಾ ಮಾರಾಲದ ಇರತ್ತು ಮತ್ತು ನಿಶಾಂಧನೆಗಳು: ಆಸಕ್ಕ ಬಿಡ್ಡರ್ಗಳು ವೈಯಕ್ತಿಕವಾಗಿ ಹರಾಜಿಗೆ ಹಾಜರಿರಬೇಕು ಮತ್ತು ವೈಯಕ್ತಿಕವಾಗಿ ಭಾಗವಹಿಸಬೇಕು ಮತ್ತು ತಮ ಬುವಾಗಿಯೇ ಆತ/ ಆಕೆ ಬಿಡ್ಡಿಂಗ್ ಮಾಡುತ್ತಿರುವುದಾಗಿ ಲಿಖಿತ ಡಿಕ್ಷರೇಷನ್ ನೀಡಬೇಕು. (2). ಆಸಕ್ತ ಬಿಡ್ಡರ್ಗಳು ಟೆಂಡರ ರ್ಜಿ ನಮೂನೆಯನ್ನು ವ್ಯವಸ್ಥಾಪಕರು, ಹಿಡಿ ಯೂನಿಯನ್ ಪ್ಯಾಂಕ್ ಅಮಿಟಿಡ್, 784, 2ನೇ ಹಂತ, 7ನೇ ಪ್ಲಾಕ್, ಬನಶಂಕರ ನೇ ಹಂತ, 100 ಅಡಿ ರಸ್ತೆ ಪೆಂಗೆಟೊರು, ಪೆಂಗೆಟೊರು ನಗರ- 560085- ಇವರಿಂದ ಪಡೆಯಬಹುದು. (3). ಆಸಕ್ತ ಬಿಡ್ಡರ್ ಗಳ ದಿಗ್ನಾಪಡಿಸಿದ ಚಿಂಡರ್ ಅರ್ಚ್ ನಮಾನೆಯಲ್ಲಿ ತಮ್ಮ ದಿಡ್ಗಳನ್ನು ಮುಚ್ಚಿದ ಲಕೀಚೆಯಲ್ಲಿ, ಅಧಿಕೃತ ಅಧಿಕಾರಿ, ಜಿಸಿ ಮೊನಿಯನ್ ಬ್ಯಾಂಕ್ ಲಿಮಿಟೆಡ್ ವಿಶಾಸಕ್ಕೆ ಮೀಸಲು ಜಿಲೆಯ ಶೇಷ 10ರಷ್ಕು ಮೊತ್ತಕ್ಕೆ ಇಎಂಡಿ ಆಗಿ ಸೇ ಆರ್ಡರ್/ ಮ್ಯಾಂಡ್ ಪ್ರಾಪ್ಟ್ ಅನ್ನು ಸಿಟಿ ಯೂನಿಯನ್ ಬ್ಯಾಂಕೆಗೆ ಹಾವವಿಯಾಗಿದಂತೆ ಇಲ್ಲಿ ಸೂಚಿಸಲಾದ ಚಿಂಡರ್ ಮತ್ತು ಹರಾಬ ಬ್ಯಾಂಡ್ ಪ್ರಾಪ್ಟ್ ಅನ್ನು ಸಿಟಿ ಯೂನಿಯನ್ ಬ್ಯಾಂಕೆಗೆ ಹಾವವಿಯಾಗಿದಂತೆ ಇಲ್ಲಿ ಸೂಚಿಸಲಾದ ಚಿಂಡರ್ ಮತ್ತು ಹರಾಬ ಬ್ರಾಂಡ್ ಪ್ರಾಪ್ ಆಯಾಧಿಂಡ್ ಡ್ರಾಫ್ಸ್ ಅನ್ನು ಸಿಟಿ ಯಾನಿಯನ್ ಪ್ರಾರ್ಥಿಗೆ ಹಾಡಿಯಾಗುವಂತೆ ಇಲ್ಲಿ ಸೂಚಿಸಲಾದ ಟೆಂಡರ್ ಮತ್ತು ಹರಾಜು ಮಾರಾಟದ ದಿನಾಂಕದಂದು ಮಧ್ಯಾಹ್ನ 12:09 ಗಂಟೆಯ ಒಳಗಾಗಿ ತಲುಹುವಂತೆ ಸಲ್ಲಿಸಬೇಕು. (4), ಆ್ರಯ ವೀಕ್ಷಣೆಗೆ ಮತ್ತು ಇತರ ವಿವರಗಳಿಗೆ ಅಸಕ್ಕ ಖರೀದಿದಾರರು ಸಂಚರ್ಕಿನ: ಡೂರವಾಣೆ ಸಂಖ್ಯೆ ತಂಂ-28:23:59, ಬಿಡ್ಡರ್ಗಳು ತಾಶಕಾಶ್ 7590 (5). ಆಸ್ತಿಗಳನ್ನು ಎಲ್ಲಿದೆಯೋ ಅಲ್ಲಿ, ಏನಿದೆಯೋ ಅದು, ಹೇಗಿದೆಯೋ ಹಾಗೆ ಆಧಾರದಲ್ಲಿ ಮಾರಾಟ ಮಾಡಲಾಗುತ್ತದೆ. (6). ಮುಚ್ಚಿದ ಟೆಂಡರ್ ಸುತ್ತು ಪರಾಣು ಮಾರಾಟದ ದಿನಾಂಕದಂದು ಮಧ್ಯಾಹ್ನ 1:00 ಗಂಟೆಗೆ ತೆರೆಯಲಾಗುವುದು. ಸಾಮಾನ್ಯವಾಗಿ ಮಾರಾಟವು ಮುಚ್ಚಿದ ಟೆಂಡರ್ ಮಾಲಕ ನಡೆಯುತ್ತದೆಯಾದರು, ಅಧಿಕೃತ ಅಧಿಕಾರಿಯು ಅವರ ಸ್ವಂತ ವಿವೇಚನೆಗೆ ಅನುಗಣವಾಗಿ ಮುಚ್ಚಿದ ಟೆಂಡರ್ ಪುತ್ರಕಾಣ ಮಾರಾಟವು ಮುಚ್ಚಿದ ಟೆಂಡರ್ ಮತ್ತು ಹರಾಣು ಮಾರಾಟವ ನಡೆಯುತ್ತದೆಯಾದರು, ಅಧಿಕೃತ ಅಧಿಕಾರಿಯು ಅವರ ಸ್ವಂತ ವಿವೇಚನೆಗೆ ಅನುಗಣವಾಗಿ ಮುಚ್ಚಿದ ಟೆಂಡರ್ ಪ್ರಕ್ರಿಯೆಯಲ್ಲಿ ಸ್ಥೀಕರಿಸಿದ ಗರಿಷ್ಠ ಬೆಲೆಗಿಂತ ಹೆಚ್ಚಿನ ಬೆಲೆಯನ್ನು ನಮಾದಿಸಿಸಲು ಅಚ್ಚಿಸುವ ಬಿಡ್ಡರ್ಗಳಿಂದ ಮುಕ್ತ ಹರಾಜನು, ಕೂಡು ಮಾರಾಟವು ಸಿಟಿ ಯೂನಿಯನ್ ಬ್ಯಾಂಕ್ ಲಿಮಟೆರ್ಟ್ ದೃರೀಕರ್ಯಕ್ಕೆ ಅನುಸಾರುಕುನ್ನು ದೃರೀಕರಿಸಲಾಗುವುದು. ಆದಾಗ್ಯೂ ಈ ಮಾರಾಟವು ಸಿಟಿ ಯೂನಿಯನ್ ಬ್ಯಾಂಕ್ ಲಿಮಟೆರ್ಟ್ ದೃರೀಕರ್ಣಕ್ಕೆ ಅನುಸಾರುಕುನು ಪರ್ಚಾಗಳು ಪಾತ್ರಕ್ಕಳಲ್ಲ ಸುಮಾರಾಟ ಮಾರಾಟ ಮಾರಾಟ ಮಾರಾಟವು ಸಿಟಿ ಯೂನಿಯನ್ನೆ ಮಾರಾಟವು ಸುಮಾರಾಟ ಮತ್ತು ಜನಲಿದು ಮಾರಾಟವು ಸುಮಾರುಕು ಮತ್ತು ಪರೀರ್ಣ ಮಾರಾಟವು ಹಾರಾಟವು ಸುಮಾರಾಟ ಪ್ರಗಳಿಗಳು ತಾರುಕ್ಕಳಲಾಗುವುದು. (8). ಮಾರಾಟ ಪ್ರಮಾಣಪತ್ರವನ್ನು ಅಧಿಕೃತ ಅಧಿಕಾರಿಯ ಯಶಸ್ತಿ ಬರೀದರಾದರಿಗೆ ಸಂಪರ್ಣ ಮಾರಾಟ ಪ್ರಗಳಿಗಳು ಮಾರುಕು ಪ್ರವರಣಗಳನ್ನು ಪಾವತಿಸಬೇಕು. (8). ಮುರಾಟ ಪ್ರಮಾಣಪತ್ರವನ್ನು ಅಧಿಕೃತ ಅಧಿಕಾರಿಯ ಯಶಸ್ತಿ ಮಿರೀದಿದಾರರೆಗೆ ಸಂಪರ್ಣ ಮಾರಾಟ ಪರೀರ್ಣನೆಯನ್ನು ಮೆನ್ನಿ ಬಿದ್ದುತ್ ಪಲ್ಯಗಳು ಮತ್ತು ಪರಾರಣ ಮಾರ್ರಕ್ಕು ಸೀರುತ್ತ ಅಥವಾ ಮಾರ್ಡವನ್ನು ಯಾವುದೇ ಕಾರಾ ಮಾರ್ತವ ಪರ್ಣಗಳು ಸಂಪರ್ಣಗಳು ಪರ್ಣವ ಪ್ರಕಾಣ ಸಂಪರ್ಣಗಳು ಪ್ರಕಾಣ ಸಂಪರ್ಣಗಳು ಅಥವಾ ಸ್ಥಳಗಳು ಸಂಪರ್ಣಗಳು ಪರವಾ ಸ್ಟುಗಳು ಪರಾರಣ ಪರ್ಣಗಳು ಪರ್ಣವ ಮಾರ್ತವ ಪರ್ಣಗಳನ್ನು ಪಾವತಿಸಬೇಕು. (10). ಯಶಸ್ವ ವಿಡ್ಗಗಳು ಸರ್ಕಾರನೆ, ಬಿದ್ದುತ್ ಪಲ್ಯಗಳು ಮತ್ತು ಪಲ್ಯಗಳು ಮತ್ತ ಪಲ್ಯಗಳು ಮತ್ತು ಪಲ್ಯಗಳು ಪರತ್ರ ಪಲುಗಳು ಮತ್ತು ಪಲ್ಯಗಳು ಪರತ್ರ ಪಲ್ಯಗಳು ಸಂಪರ್ಣಗಳು ಪರವಾ ಸುಮಾರಕ್ಕ ಪ್ರಕ್ರಿಸು ಅಥವಾ ಮಾರ್ಡವನ್ನು ಮಾರ್ವವಿದೆ ಪೂರಾ ಸಂಪರ್ಣಗಳು ಸಂಪರಕ್ಷ ಸ್ಥೀಕರಿಸು ಅಥವಾ ಪರ್ಣವ ಸುಮಾರ್ಣವ ಪ್ರಕ್ರಿಸು ಅಥವಾ ಪರ್ಣವ ಪ್ರಕ್ರಿಸು ಅಥವಾ ಪರವಾ ಪರ್ಣವ ಸುಮಾರ್ದವ ಪ್ರಕ್ರ ಪಾರ್ತವ ಪ್ರಕ್ರಿಸು ಪರತ್ರಗಳು ಸಂಪರ್ಣವ ಸುಮಾರ್ದವ ಪ್ರಕ್ರ ಪ್ರಕ್ರ ಪ್ರಕ್ತ ಪರವಾ ಸಿದ್ದವ ಸ್ಥಿಸು ಪ್ರಕ್ಷ ಪ್ರಕ್ಷ ಪ್ರಕ್ಷ ಪ್ರಕ್ಷ ಪ್ರಕ್ಷ ಪ್ರಕ್ಷ ಪ್ರಕ್ರ ಪ್ರಕ್ಷ ಪ್ರ

ಸ್ಥಳ: ಕುಂಭಕೋಣಂ, ದಿನಾಂಕ:30.08.2022

ನೋಂದಾಯಿತ ಶಜೇಲಿ: 149, ಟಿ.ಎಸ್.ಆರ್(ದೊಡ್ಡ) ರಸ್ತೆ, ಕುಂಭಕೋಣಂ, ತಂಜಾವೂರ ಜಿಲ್ಲೆ, ತಮಿಳುನಾಡು – 612001. ಹಿಜಿಎಸ್: ಎಲ್.65110ಟಿಎನ್1904ಪಿಎಲ್.ಸಿ001287 ರಾಡ ಸಂಜ್ಯ: 0435–2402322. ಫ್ಯಾಕ್ಸ್: 0435–2431746. ಪೆಜ್ಹ್ಮೆಬ್: www.cityunionbank.cor

ಮುರುಘಾ ಶ್ರೀ ಪ್ರಕರಣ: ಪಾರದರ್ಶಕ ವಿಚಾರಣೆಗೆ ಸಾಹಿತಿಗಳ ಒಕ್ಕೊರಲ ಆಗ್ರಹ

ಬೆಂಗಳೂರು, ಸೆ.1: ಚಿತ್ರದುರ್ಗದ ಮುರುಘಾ ಮಠದ ವಸತಿ ಶಾಲೆಯ ಮಕ್ಷಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾದ ವಿಚಾರಕ್ಕೆ ಸಂಬಂಧಿಸಿದಂತೆ ಮುರಘಾ ಶ್ರೀಗಳ ವಿರುದ್ಧ ದ ವಿಚಾರಣೆ ಪಾರದರ್ಶಕವಾಗಿರಲಿ, ಕ್ಷಿಪ್ರಗತಿಯಲ್ಲಿ ತನಿಖೆ ನಡೆಯಲಿ ಎಂದು ಡಾ.ಕೆ. ಮರುಳಸಿದ್ದಪ್ಪ ಸೇರಿ ಹಲವು ಸಾಹಿತಿಗಳು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

ಅತ್ಯಾಚಾರ ಪ್ರಕರಣದ ಆರೋಪ ಕೇಳಿ ಬಂದ ಬಳಿಕ ಡಾ.ಶಿವಮೂರ್ತಿ ಶ್ರೀಗಳು ನೀಡಿದ ಹೇಳಿಕೆ ಅವರ ಘನತೆಯನ್ನು ಹೆಚ್ಚಿಸುವಂತಿರಲಿಲ್ಲ. ಸಂಧಾನಕ್ಕೂ ಸಿದ್ದ,

ಸಮರಕ್ಕೂ ಸಿದ್ದ ಎಂಬ ಮಾತು, ಮಠದ ಶ್ರೀಗಳಿಂದ ನಿರೀಕ್ಷಿತ ಅಭಿಪ್ರಾಯವಲ್ಲ. ಅಲ್ಲದೆ, ಸರಕಾರ ಮತ್ತು ಪೊಲೀಸ್ ಇಲಾಖೆ ಸಹ ಬಡ ಹೆಣ್ಣುಮಕ್ಷಳ ಹಿತರಕ್ಷಣೆಯನ್ನು ಆದ್ಯತೆಯ ವಿಚಾರವಾಗಿ ನೋಡುತ್ತಿಲ್ಲವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಸಾಹಿತಿಗಳಾದ ಡಾ.ಕೆ.ಮರುಳಸಿದ್ದಪ್ಪ, ಡಾ.ಜಿ.ರಾಮಕೃಷ್ಣ, ಡಾ.ರಾಜೇಂದ್ರ ಚೆನ್ನಿ, ಅಲ್ಲಮಪ್ರಭು ಬೆಟ್ಟದೂರು, ಡಾ.ಜೆ.ಎಸ್.ಪಾಟೀಲ, ಶಂಕರ ಹಲಗತ್ತಿ, ಕೆ.ನೀಲಾ ಹಾಗೂ ಡಾ.ಸಿದ್ದನಗೌಡ ಪಾಟೀಲ ಅವರು ಉಲ್ಲೇಖಿತ ಪತ್ರದಲ್ಲಿ ತಿಳಿಸಿದ್ದಾರೆ.

ಗೋಮಾಳ ಜಮೀನನ್ನು ಜನಸೇವಾ ಟ್ರಸ್ಟ್ ಗೆ ಮಂಜೂರಾತಿಗೆ ಸರಕಾರದ ತರಾತುರಿ

🗷 ಜಿ.ಮಹಾಂತೇಶ್

ಬೆಂಗಳೂರು, ಸೆ.1: ತಾವರೆಕೆರೆ ಹೋಬಳಿಯ ಕುರುಬರಹಳ್ಳಿಯಲ್ಲಿರುವ ಗೋಮಾಳ ಜಮೀನಿನಲ್ಲಿ ಗೋ ಶಾಲೆ ತೆರೆಯಲು ಹಲವು ಸಂಘ ಸಂಸ್ಥೆಗಳು ಸಲ್ಲಿಸಿದ್ದ ಪ್ರಸ್ತಾವಗಳನ್ನು ತಿರಸ್ತರಿಸಿದ್ದ ಸ್ಥಳೀಯ ತಹಶೀಲ್ದಾರ್, ರಾಜಸ್ಥ ನಿರೀಕ್ಷಕರು ಸಂಘಪರವಾರ ಹಿನ್ನೆಲೆಯ ಜನ ಸೇವಾ ಟ್ರಸ್ಟ್ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ್ದರು ಎಂಬುದು ಇದೀಗ

ಕುರುಬರಹಳ್ಳಿಯಲ್ಲಿ ರೈತರು ಜಾನುವಾರುಗಳನ್ನು ಮನೆಯಲ್ಲಿಯೇ ಕಟ್ಟೆ ಹಾಕಿ ಮೇವು ನೀಡುತ್ತಿದ್ದಾರೆ. ಹೀಗಾಗಿ ಮೇವಿಗಾಗಿ ಜಾಗದ ಅವಶ್ಯಕತೆ ಇರುವ ಕಾರಣ ಗೋಮಾಳ ಜಮೀನು ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ವರದಿ ನೀಡಿ ಸಂಘ ಸಂಸ್ಥೆಗಳ ಪ್ರಸ್ತಾವಗಳನ್ನು ತಿರಸ್ತರಿಸಿದ್ದ ಅಧಿಕಾರಿಗಳೇ ಇದೀಗ ಜನಸೇವಾ ಟ್ರಸ್ಟ್ ಗೆ ಮಾತ್ರ ಗೋಮಾಳ ಜಮೀನನ್ನು ಹಂಚಿಕೆ ಮಾಡಲು ಪರೋಕ್ಷವಾಗಿ ಸಹಕರಿಸಿರುವುದು ಮೇಲ್ಫೋಟಕ್ಗೆ ಕಂಡು ಬಂದಿದೆ. ಈ ಸಂಬಂಧ ಕೆಲ

ದಾಖಲೆಗಳು "'the-file.in"ಗೆ ಲಭ್ಯವಾಗಿವೆ. ಗೋಮಾಳ ಜಮೀನು ಖಾಯಂ ಮಂಜೂರಾತಿ ಗಾಗಿ ಜನಸೇವಾ ಟ್ರಸ್ಟ್ ಪ್ರಸ್ತಾವ ಸಲ್ಲಿಸಿದ ಕೆಲವೇ ದಿನ

ಮೋಜಣಿದಾರರು ಪೂರಕವಾದ ವರದಿ ಸಲ್ಲಿಸಿದ್ದರು. ಅಷ್ಟೇ ಕ್ಷಿಪ್ರಗತಿಯಲ್ಲಿ ಬೆಂಗಳೂರು ದಕ್ಷಿಣ ತಾಲೂಕಿನ ತಹಶೀಲ್ದಾರ್ ಕೂಡ ಸ್ತೆಚ್ ವರದಿ ಯನ್ನು 2021ರ ಜುಲೈ 9ರಂದು ಜಿಲ್ಲಾಧಿಕಾರಿ ಗಳಿಗೆ ಸಲ್ಲಿಸಿದ್ದಾರೆ.

ಜನಸೇವಾ ಟ್ರಸ್ಟ್ ಗೆ ಗೋಮಾಳ ಜಮೀನು ವಿಶೇಷ ಮಂಜೂರು ಮಂಡು ರಾಜ್ಯ ನಿರ್ಣಿಸಿಕೆ ಲಿಸ್ಟ್ ಗೆ ವರದಿ ಸಹಿ ಮಾಡಿದ್ದಾರೆ. ಕೇವಲ ಒಂಬತ್ತು ಿ ದಿನದೊಳಗೆ ಎಲ್ಲ ಪ್ರಕ್ರಿಯೆಗಳನ್ನು ಪೂರೈಸಿರುವುದು ಲಭ್ಯವಿರುವ ದಾಖಲೆಗಳಿಂದ ತಿಳಿದು ಬಂದಿದೆ.

> ನಾಡಕಚೇರಿ, ತಹಶೀಲ್ದಾರ್ ಸೇರಿದಂತೆ ಕಂದಾಯ ಇಲಾಖೆಯು ಜನಸೇವಾ ಟ್ರಸ್ಟ್ ಗೆ ಜಮೀನು ಮಂಜೂರು ಮಾಡಲು ತೋರಿಸಿದ್ದ ಅತ್ಯುತ್ಸಾಹವನ್ನು ಮಾತೃ ಫೌಂಡೇಷನ್ ದಾಖಲೆ ಸಮೇತ ಸರಕಾರದ ಗಮನಕ್ಕೆ ತಂದಿದ್ದರು. 'ಕುರುಬರಹಳ್ಳಿಯಲ್ಲಿ ರೈತರು ಮನೆಯಲ್ಲಿಯೇ ಜಾನುವಾರುಗಳನ್ನು ಕಟ್ಟಿಹಾಕಿ ಮೇವು ನೀಡುತ್ತಿದ್ದಾರೆ. ಹೀಗಾಗಿ ಗೋಮಾಳ ಜಮೀನು ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಮಾತೃ ಫೌಂಡೇಷನ್ ಗೆ ಹಿಂಬರಹ ನೀಡಿದ್ದಾರೆ. ಆದರೆ ಈ ನಿಯಮ ಜನಸೇವಾ ಟ್ರಸ್ಟ್ ಗೆ

ಗಳಲ್ಲಿ ಪ್ರಕ್ರಿಯೆಗಳನ್ನು ಪಾಲಿಸದೆಯೇ ತಾಲೂಕು ಅನ್ವಯವಾಗುವುದಿಲ್ಲವೇ,? ಎಂದು ಫೌಂಡೇಷನ್ ಸರಕಾರಕ್ತೆ ಪತ್ರವನ್ನೂ ಬರೆದಿತ್ತು.

ಅಷ್ಟೇ ಅಲ್ಲ, ಮಾತೃ ಫೌಂಡೇಷನ್ ಹೆಸರಿನಲ್ಲಿ ಸರ್ವೇಯಾಗಿದ್ದ ಜಾಗವನ್ನು ಸೇರಿಸಿ ಸರ್ವೇ ಸ್ತೆಚ್ ಮಾಡಿ ರಾಜಸ್ವ ನಿರೀಕ್ಷರು ವರದಿ ಸಲ್ಲಿಸಿದ್ದರು. ಜನಸೇವಾ ಟ್ರಸ್ಟ್ ಅರ್ಜಿ ಸಲ್ಲಿಸುವ ಮುನ್ತವೇ ಸರ್ವೇ ಸ್ತೆಚ್ ಮಾಡಿದ್ದ ರಾಜಸ್ವ ನಿರೀಕ್ಷಕರು ತಹಶೀಲ್ದಾರ್ಗೆ ಖುದ್ದು ವರದಿ ಸಲ್ಲಿಸಿದ್ದಾರೆ. ಈ ಪ್ರಕ್ರಿಯೆಯನ್ನು ನೋಡಿದರೆ ಜನಸೇವಾ ಟ್ರಸ್ಟ್ ಗೆ ಗೋಮಾಳ ಜಮೀನನ್ನು ಮಂಜೂರು ಮಾಡಲು ಸರಕಾರವು ಎಷ್ಟೊಂದು ತರಾತುರಿ ವಹಿಸಿದೆ ಎಂಬುದು ಗೋಚರವಾಗುತ್ತದೆ ಎಂದೂ ಮಾತೃ ಫೌಂಡೇಷನ್ ತನ ದೂರಿನಲ್ಲಿ ಪ್ರಸ್ತಾಪಿಸಿದೆ.

'ಮಾತೃ ಫೌಂಡೇಷನ್'ಗೆ ಗೋಮಾಳ ಜಮೀನು ಮಂಜೂರು ಮಾಡದ ಕಂದಾಯ ಇಲಾಖೆ ಅಧಿಕಾರಿ ಗಳ ವಿರುದ್ಧ ಲೋಕಾಯುಕ್ತ ಮತ್ತು ಭ್ರಷ್ಟಾಚಾರ ನಿಗ್ರಹ ದಳದಲ್ಲಿ ದೂರು ಮತ್ತು ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡುತ್ತೇವೆ. ಹೀಗಾಗಿ ಜನಸೇವಾ ಟ್ರಸ್ ಒಂದಕ್ಷೇ 24 ಎಕರೆ ಜಮೀನು ಮಂಜೂರು ಮಾಡ ಬಾರದು. ಇದೊಂದೇ ಟ್ರಸ್ಟ್ ಗೆ ಇಷ್ಟೊಂದು ಜಾಗ ನೀಡ ಬಾರದು, ಎಂದು ಮಾತೃ ಫೌಂಡೇಷನ್ ರಾಜ್ಯದ ಅಡ್ತೋಕೇಟ್ ಜನರಲ್ ಗೆ ಬರೆದಿದ್ದ ಪತ್ರದಲ್ಲಿ

ಇ-ಲ್ಯಾಂಡ್ ಅಪರೆಲ್ ಅಮಿಟೆಡ್ cin: L17110Ka1997PLC120558

ನೋಂದಾಂತುತ ಕಜೀರಿ: #16/2#, ಶ್ರೀ ವಿನಾಯಕ ಇಂಡಸ್ಥಿಯಲ್ ಎಸ್ಟ್ರೇಟ್, ಸಿಂಗಸಂಧ್ರ, ದಕ್ಷಿಣ ಹೋಂಡಾ ಶೋರೂಮ್ ಹೌಸ್ ರಸ್ಯೆ ಬೆಂಗಟೂರು- 560068. ದೂರವಾಣಿ: +91-080-42548800, ಫ್ಯಾಕ್ಸ್: +91-080-41425694 E-mail: investor@elandapparel.com | Website: www.elandapparel.com

ವೀಡಿಯಿ ಕಾನ್ಫರೆನ್ಸ್ (ಬಿಸಿ)/ ಇತರ ದೃಶ್ಯ ಶ್ರವ್ಯ ಮಾಧ್ಯಮ (ಓಎಬಿಎಂ) ಮೂಲಕ ನಡೆಯುವ 25ನೇ ವಾರ್ಷಿಕ ಸರ್ವ ಸರಸ್ಯರ ಸಭೆಗೆ ಸಂಬಂಧಿಸಿದ ಮಾಹಿತಿ ಪ್ರಸ್ತತ ಇರುವ ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕಾರ್ಮೆರೇಟ್ ವ್ಯವಹಾರಗಳ ಸಚಿವಾಲಯವು (ಎಂಸಿಎ) ಹೊರಡಿಸಿದ ಸಾಮಾನ್ಯ ಸುತ್ತೀಲೆ ಸಂಖ್ಯೆಗಳಾದ 20/2020 ದಿನಾಂಕ ಮೇ 05, 2020 ಮತ್ತು ಸುತ್ತೋಲೆ ಸಂಖ್ಯೆ 14/ 2020 ಮತ್ತು 17/2020 ದಿನಾಂಕ ಏಪ್ರಿಲ್ 8, 2020 ಮತ್ತು ಸುತ್ತೋಲೆ ಸಂಖ್ಯೆ 02/2021 ದಿನಾಂಕ ಜನವರಿ 13, 2020 ಮತ್ತು 20/2021 ದಿನಾಂಕ ಡಿಸೆಂಬರ್ 12, 2021, ಸುತ್ತೋಲೆ ಸಂಖ್ಯೆ 21/2021 ದಿನಾಂಕ ಡಿಸೆಂಬರ್ 14, 2021, ಸುತ್ತೋಲೆ ಸಂಖ್ಯೆ 02/2022 ಮತ್ತು 03/2022 ದಿನಾಂಕ ಮೇ 05, 2022 ಮತ್ತು ಅನ್ನಯವಾಗುವ ಸೆಕ್ಕುರಿಟೀಸ್ ಅಂಡ್ ಎಕ್ಚ್ಆಿಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ)ದ ಇತರ ಸುತ್ತೋಲೆಗಳಿಗೆ ಸಾರವಾಗಿ ಕಂಪನಿಯ ಎಜಿಎಂ ವಿಡಿಯೊ ಕಾನ್ಫರೆನ್ಸ್ (ವಿಸಿ)/ ಇತರ ದೃಶ್ಯ ಶ್ರವಣ ಮಾಧ್ಯಮ (ಒಎವಿಎಂ) 2022ನೇ ವರ್ಷಕೆ ಸರ್ವಸದಸ್ತರ ಸಬೆಗಳನ್ನು ನಡೆಸಲು ಅನುಮತಿ ನೀಡಲಾಗಿದೆ

ಮೇಲೆ ಹೇಳಿದ ಎಂ.ಒ ಮತ್ತು ಸೆಬಿ ಸುತ್ತೋಲೆಗಳಿಗೆ ಅನುಸಾರವಾಗಿ ಮತ್ತು ಕಂಪನಿ ಕಾಯ್ದೆ 2013ರ ನಿಬಂಧನೆಗಳಿಗೆ ಅನುಸಾರವಾಗಿ ಮತ್ತು ಸೆಬಿ (ಲ್ಟಿಂಗ್ ಅಬ್ಲಿಗೇಶನ್ಸ್ ಅಂಡ್ ಡಿಸ್ಕ್ಲೋಶರ್ ರಿಕ್ಷಯರ್ ಮೆಂಟ್ರ್) ನಿಬಂಧನೆಗಳು 2015 (ಸೆಬಿ ಎಲ್ಓಡಿಆರ್ ನಿಬಂಧನೆಗಳು) ಅನುಸಾರವಾಗಿ ಇ-ಲ್ಯಾಂಡ್ ಅಪರೆಲ್ಸ್ ಲಿಮಿಟೆಡ್ ನ ಸದಸ್ಥರ 25ನೇ ವಾರ್ಷಿಕ ಸರ್ವ ಸದಸ್ಥರ ಸಭೆಯನ್ನು ಸೋಮವಾರ ಸೆಪ್ಟೆಂಬರ್ 26, 2022ರಂದು ಮಧ್ಯಾಹ್ನ 3.00 ಗಂಟೆಗೆ (ಐಎಸ್ಟ್) ವಿಸ್ತಿಓಎಎಎಂ ಮೂಲಕ ಸದಸ್ಥರ ಭೌತಿಕ ಉಪಸ್ಥಿತಿ ಇಲ್ಲದೇ ನಡೆಸಲಾಗುತ್ತದೆ. ಎಜಿಎಂನಲ್ಲಿ

ಭಾಗವಹಿಸುವಿಕೆಯ ಪ್ರಕ್ರಿಯೆಯನ್ನು ಎಜಿಎಂ ನೋಟಸ್ನಲ್ಲಿ ನೀಡಲಾಗಿದೆ. ಮೇಲೆ ಹೇಳಿದ ಸುತ್ತೋಲೆಗಳಿಗೆ ಅನುಸಾರವಾಗಿ ಕಂಪನಿಯ ವಾರ್ಷಿಕ ವರದಿ ಮತ್ತು ಎಜಿಎಂ ನೋಟಸ್ನ ಎಲೆಕ್ಟ್ರಾನಿಕ್ ಪ್ರತಿಗಳನ್ನು ತಮ್ಮ ಇ-ಮೇಲ್ ಐಡಿಗಳನ್ನು ಕಂಪನಿ/ ಡೆಪಾಸಿಟರಿ ಪಾರ್ಟಿಸಿಪೆಂಟ್ ಅವರಲ್ಲಿ ನೋಂದಾಯಿಸಿದ ಎಲ್ಲ ಸದಸ್ಯರಿಗೆ ಕಳುಹಿಸಲಾಗಿದೆ. ವಾರ್ಷಿಕ ವರದಿ ಮತ್ತು ಎಜಿಎಂ ನೋಟಸ್ನ ಪ್ರತಿಗಳು ಕಂಪನಿಯ ವೆಬ್ಸ್ಟೆಟ್; www,elandapparel.com ಸ್ಟಾಕ್ ಎಕ್ಸ್ ಚೇಂಜ್ ಅಂದರೆ ಬಿಎಸ್ಇ ಲಿಮಿಟೆಡ್: www.bseindia.com ನ್ಯಾಷನಲ್ ಸೆಕ್ಯುರಿಟೀಸ್ ಡೆಪಾಸಿಟರಿ

ಲಿಮಿಟೆಡ್ (ಎನ್ಎಸ್ಡ್ಎಲ್) ವೆಬ್ಸ್ಬೌಟ್: www.evoting.nsdl.com ನಲ್ಲಿ ಲಭ್ಯವಿದೆ. ಇ–ಮೇಲ್ ಐಡಿ ವಿಳಾಸಗಳನ್ನು ನೋಂದಾಯಿಸುವ/ ನವೀಕರಿಸುವ ವಿಧಾನ ಈ ಕೇಗಿನ ದಾಖಲಿಗಳನ್ನು ತಮ್ಮ ಆಯಾ ಡೆಪಾಸಿಟರಿ ಪಾರ್ಟಿಸಿಪೆಂಟ್ ಅಥವಾ ರಿಜಿಸ್ಟಾರ್ ಮತ್ತು ವರ್ಗಾವಣೆ ಏಜೆಂಟ್ (ಆರ್.ಟಿ.ಎ) investor@bigshareonline.com ಅವರಿಗೆ ಅಥವಾ ಕಂಪನಿಗೆ nverstor@Eelandapparel.com ಕಳುಹಿಸಬೇಕು.

inversior@eeianidapparei.com ಇಂದಾರ್ಗಳು. ಎ. ನಿಮ್ಮ ಹೆಸರು, ಫೋಲಿಯೋ ಸಂಖ್ಯೆ ಮತ್ತು ಸಂಪರ್ಣ ವಿವರಗಳು, ಮೊಬೈಲ್ ನಂಬರ್ ಮತ್ತು ನೋಂದಾಯಿಸಬೇಕಾದ ಇ.–ಮೇಲ್ ವಿಳಾಸ ಸಹಿತ ಸಹಿ ಮಾಡಿದ ಮನವಿ ಪತ್ರ ನೋಂದರಯಸಬೇಕಾದ ಇ-ಮೇಲ್ ಬಳಕಾಸ ಸಹಿತ ಸಹಿ ಮಾಡಿದ ಮತ್ತು ಹಿ. ಬಿ. ಸ್ವಯಂ ದೃಢೀಕೃತ ಪಾನ್ ಕಾರ್ಡ್ ಸ್ಟ್ರಾನ್ ಮಾಡಿದ ಪ್ರತಿ ಮತ್ತು . ಸಿ. ಕಂಪನಿಯಲ್ಲಿ ನೋಂದಾಯಿಸಿದ ಸದಸ್ಯರ ವಿಳಾಸಕ್ಕೆ ಹೊರಕವಾಗಿ ಸ್ವಯಂ ದೃಢೀಕೃತ ಸ್ಟ್ರಾನ್ ಮಾಡಿದ ಇತರ ಯಾವುದೇ ದಾಖಲೆಗಳು (ಆಧಾರ್ ಕಾರ್ಡ್, ಚಾಲನಾ ಲೈಸನ್ಸ್, ಮತದಾರರ ಗುರುತಿನ ಚೀಟಿ, ಪಾಸ್ ಹೋರ್ಟ್). ಮೇಲಿನ ವಿವರಗಳ ಜತೆಗೆ ಬ್ಯಾಂಕ್ ಖಾತೆ ವಿವರಗಳನ್ನು ನೋಂದಾಯಿಸಲು

- ಬ್ಯಾಂಕ್ ಹೆಸರು ಮತ್ತು ಶಾಖೆ
- ಬ್ಯಾಂಕ್ ಖಾತೆ ಸಂಖ್ಯೆ ಎಂಐಸಿಆರ್ ಸಂಕೇತ
- ಐಎಪ್ಎಸ್ಸ್ ಸಂಕೇತ ಮತು
- ಮೇಲೆ ಹೇಳಿದ ವಿವರಗಳ ದೃಢೀಕರಣಕ್ಕಾಗಿ ಕ್ಯಾನ್ಸಲ್ ಮಾಡಿದ ಚೆಕ್ ನ ಸ್ಕ್ವಾನ್ ಮಾಡಲಾದ ಪ್ರತಿ ಇಲೆಕ್ಸಾನಿಕ್ ಷೇರುದಾರರಿಗೆ

- ಇ-ಬುರಬಾನ ಬುಕ್ಕಾರಂ ಬುತ್ತ ಪರಂಡಾಗುವಿ ವಿಧಾನ ಎಜಿಎಂ ನೋಟರ್ಗನಲ್ಲಿ ನೀಡಿರುವ ಪ್ರಸ್ತಾವನೆಗಳ ಮೇಲೆ ರಿಮೋಟ್ ಇ-ವೋಟಿಂಗ್ ಹಾಗೂ ಎಜಿಎಂನಲ್ಲಿ ಇ-ಪೋಟಿಂಗ್ ಗೆ ಅವಕಾತರಿದ್ದು, ಕಂಪನಿ ನೀಡಿದ ಇ-ಪೋಟಿಂಗ್ ವ್ಯವಸ್ಥೆ ಮೂಲಕ ಮತ್ತ ಚಲಾಯಿಸಬಹುದಾಗಿದೆ. ಇ-ಮತದಾನದ ವಿವರಗಳನ್ನು ಎಜಿಎಂ ನೋಟಿಸ್ ನಲ್ಲಿ ನಿರ್ದಿಷ್ಟವಾಗಿ ತಿಳಿಸಲಾಗಿದೆ. ಭೌತಿಕ ವಿಧಾನದಲ್ಲ ಜೇರುಗಳನ್ನು ಹೊಂದಿರುವವರು ಅಥವಾ ತಮ್ಮ ಇ-ಮೇಲ್ ಐಡಿಗಳನ್ನು ನೋಂದಾಯಿಸದೇ ಇರುವವರಿಗೆ ತಮ್ಮ ಇ-ಮತದಾನ ಹಾಗೂ ಇ-ಪೋಟಿಂಗ್ ವ್ಯವಸ್ಥೆ ಮೂಲಕ ಮತದಾನ ಮಾಡಲು ವಿಧಿವಿಧಾನಗಳನ್ನು ಎಜಿಎಂ ನೇಟುಕ್ಕಾರಿ ನೀಡಲಾಗಿತೆ. ನೋಟಸ್ನಲ್ಲಿ ನೀಡಲಾಗಿದೆ.

ದಿನಾಂಕ: ಸೆಪ್ಟೆಂಬರ್ 02, 2022

